

ದೇವಾಧಿನ್: ಮಂಗಳೂರ್ ದಿಯೆಸೆಜಿಚೊ ಯಾಜಕ್ ಬಾಪ್ ಜೊನ್ ಫೆರ್ನಾಂಡಿಸ್ (85) ಜುಲಾಯ್ 3ವೆರ್ ಮರಣ್ ಪಾವ್ಲೊ. ತಾಚಿ ಮರಣಾಚಿ ರೀತ್ ಜುಲಾಯ್ 4ವೆರ್ ವಾಮಂಜೂರ್ ಇಗರ್ಜೆಂತ್ ಚಲ್ಲಿ. 1936 ವರ್ಸ ಉದ್ಯಾವರಾಂತ್ ಜಲ್ಮಲ್ಲೊ ತೊ 1963 ವರ್ಸಾಂತ್ ಮಂಗಳೂರ್ ಖಾತಿರ್ ಯಾಜಕ್ ಜಾಲೊ. ಇಜಯ್ ಆನಿ ಕಾತೆದ್ರಾಲ್, ಉರ್ವಾ, ಹೊಸೈಟ್, ಕಟ್ಟಾಡಿ ಆನಿ ಬೆಳ್ಳಣ್ ಫಿರ್ಗಜಾಂನಿ ತಾಣೆಂ ಗೊವ್ಳಿಕ್ ಸೆವಾ ದಿಲ್ಯಾ. ಮಂಗಳಜ್ಯೋತಿ ಕೆಂದ್ರಾಚೊ ನಿರ್ದೇಶಕ್, ಜೆಪ್ಪು ಸೆಮಿನರಿಂತ್ ಪ್ರೊಫೆಸರ್, ಮಂಗಳೂರ್ ವಿಶ್ವವಿದ್ಯಾಲಯಾಂತ್ಲಾ ಕ್ರಿಸ್ತಾಂವ್ ವಿದ್ಯಾಪಿತಾಚೊ ಮುಕೆಲಿ ಅಶೆಂ ಸೆವಾ ದಿಲ್ಲೊ ತೊ 2013 ವರ್ಸಾ ಥಾವ್ನ್ ಜೆಪ್ಪು ಮಲ್ಗಡ್ಯಾ ಯಾಜಕಾಂಚ್ಯಾ ಘರಾಂತ್ ಆಸ್ಲೊ.



ಸ್ವಾಮಿನ್ ಸ್ವಾಮಿ ಆಮಾಚಿ ಕಾಳಾಚೊ ಮಾಡಿರ್

ಜೆಜ್ಜಿತ್ ಸಭೆಚೊ ಯಾಜಕ್, ಆದಿವಾಸಿ ಆನಿ ದಲಿತಾಂ ಖಾತಿರ್ ಜಿವಿತ್ ಭರ್ ವಾವುರ್ಲೊ 84 ವರ್ಸಾಂಚೊ ಬಾಪ್ ಸ್ವಾಮಿನ್ ಸ್ವಾಮಿ 2021 ಜುಲಾಯ್ 5ವೆರ್ ಮುಂಬಯ್ಚೊ ಹೊಲಿ ಫ್ಯಾಮಿಲಿ ಆಸ್ಪತ್ರೆಂತ್ ಸರ್ಲೊ. ಪಾರ್ಕಿನ್ಸನ್, ಕೊವಿಡ್ ಆನಿ ಪ್ರಾಯೆ ಸಹಜ್ ಹೆರ್ ಭಲಾಯ್ಕೆ ಸಮಸ್ತ್ ಬರಾಬರ್ ಪಾಟ್ಲ್ಯಾ ಎಕಾ ಮ್ಹಯ್ತ್ಯಾ ಥಾವ್ನ್ ತೊ ಕೊವಿಡ್ ಪಿಡೆನ್ ಕಷ್ಟತಾಲೊ.

2020 ಅಕ್ಟೋಬರ್ 8ವೆರ್ ತಾಕಾ ರಾಷ್ಟ್ರೀಯ ತನ್ಮೆ ಆಯೋಗಾನ್ ರಾಂಚಿ ಥಾವ್ನ್ ಹಾಡುನ್ (NIA) UAPA ಕಾಯ್ದೆ ಖಾಲ್ ಮುಂಬಯ್ಚೊ ತಲೊ ಜಾ ಜಂತ್ಯಾಂತ್ ಕುಡಾಯ್ಲೊ. ಭೀಮಾ ಕೊರೆಗಾಂವ್ ಎಲ್ಗಾರ್ ಪರಿಷದ್ ಹೆರ್ ಪಂದ್ರಾ ಜಣಾಂ ಸಂಗಿಂ ಆರೊಪಿ ಮ್ಹಣ್ ತಾಚೆಂಯ್ ನಾಂವ್ ಮೆಳಯ್ಲೆಂ. ಸ್ವಾಮಿನ್ ಸ್ವಾಮಿಕ್ ಜಯ್ತಾಂತ್ ಚಲಯ್ಲಿ ರೀತ್ ಮನ್ಯಾಪಣಾ ವಿಣ್ ಮ್ಹಣ್ ವರ್ದಿ ಆಸಾ. ತಾಚೊ ನ್ಯಾಯವಾದಿ ಮಿಹಿರ್ ದೇಸಾಯಿ ಹಾಣೆಂ ಸ್ವಾಮಿಚ್ಯಾ ಮರಣ್ ತನ್ನೆ

ಆಯೋಗ್ ಆನಿ ತಲೊಜಾ ಜಯ್ತೆ ಕಾರಣ್ ಮ್ಹಳಾಂ ಆನಿ ಹ್ಯೆ ವಿಶಿಂ ತನ್ನಿ ಜಾಯ್ ಮ್ಹಣ್ ಕೊಡ್ಲಿ ಲಾಗಿಂ ವಿಚಾರ್ಲಾಂ. ಸ್ವಾಮಿಚ್ಯಾ ಮರಣ್ ಥಂಯ್ ದುಖ್ ಉಚಾರ್ತಾನಾ ವೆವೆಗ್ಳೊ ರಾಜಕೀಯ್ ಪಾಡಿ, ಸಾಮಾಜಿಕ್ ವಾವ್ರಾಡಿ, ಫುಡಾರಿ, ವಿಶ್ವ ಸಂಸ್ಥೆ, ಅಂತರಾಷ್ಟ್ರೀಯ್ ಧಾರ್ಮಿಕ್ ಸ್ವಾತಂತ್ರಾಚೊ ಆಯೋಗ್ ಆನಿ ಸಂಸಾರ್ ಭರ್ ಆಸ್ಚ್ಯಾ ಬರಾ ಮನಾಚ್ಯಾ ಮನ್ಯಾಂನಿ ಹ್ಯೆ ವಿಶಿಂ ಶಿಣ್ ಉಚಾರ್ಲೊ ಆಸಾ. ಎಲ್ಗಾರ್ ಪರಿಷದ್ ಸಂಬಂಧಿಂ ಜಯ್ತಾಂತ್ ಆಸ್ಲಲ್ಯಾಂಚ್ಯಾ ಕುಟ್ಮಾಚ್ಯಾಂನಿ ಅಶೆಂ ಮಾಧ್ಯಮ್ ಪರ್ಗಟ್ಣಿ ದಿಲ್ಯಾ: "ಫಾದರ್ ಸ್ವಾಮಿನ್ ಸ್ವಾಮಿಚ್ಯಾ ಮರಣ್ ಥಂಯ್ ದುಖ್ ಪಾವ್ತಾಂವ್, ತಿರಸ್ಕಾರಾನ್ ಭರ್ಲೆಂ ಜಯ್ಲಾಂ, ಪಡ್ಲೆಂ ನಾ ಮ್ಹಳ್ಳೆ ಬರಿಂ ಆಸ್ಚೊ ಕೊಡ್ಲಿ, ವಾಯ್ ಚಿಂತ್ಪಾಚೊ ತನ್ನೆ ಆಯೋಗ್ ಹ್ಯಾ ಮರಣ್ ಜವಾಬ್ದಾರ್ ಮ್ಹಣ್ತಾಂವ್." ತಾಣಿಂ ಆನಿ ಹೆರ್ ಜಾಯ್ತಾಂನಿ ಸಾಂಗ್ಲಾಂ ತಶೆಂ ಹಿ ಏಕ್ ಆಡಳ್ತಾ ಸಂಸ್ಕಾರ್ಚ್ಯಾ ಪಾಂವ್ಡಾರ್ ಕೆಲ್ಲಿ ಖುನ್.

ಜಯ್ತಾಂತ್ ಆಸ್ತಾನಾ ಫಾದರ್

ಸ್ವಾಮಿನ್ ಭಲಾಯ್ಕೆ ಕಾರಣಾಂ ದಿವ್ನ್ ಬೈಲ್ ಆಪ್ಣಾಂವ್ಕ್ ಕೆಲ್ಲ್ಯಾ ಹರ್ ಪ್ರಯತ್ನಾಂತ್ ತೊ ಸಲ್ಲಲ್ಲೊ. ಆಪುಣ್ ಚಡ್ ತೆಂಪ್ ವಾಂಚುನ್ ಉರೊ ನಾ, ಆಪ್ಣಾಕ್ ಬಗೀಚಾ ರಾಂಚಿಂತ್ಲಾ ಆಪ್ಣ್ಯಾ ಲೊಕಾ ಮಧೆಂ ಮರುಂಕ್ ಜಾಯ್ ಮ್ಹಣ್ ಸ್ಪಷ್ಟ್ ಉತ್ರಾಂನಿ ಆಶಾ ಉಚಾರ್ಲಿ ಆಸುನ್ಯೊ ಕೊಡ್ಲಿಕ್ ತಾಚಿ ಆಶಾ ಭಾಗೊಂವ್ಚೆಂ ಬರೆಂ ದಿಸುಂಕ್ ನಾ.

ಜಾರ್ಖಂಡಾಂತ್ ಆದಿವಾಸಿ ಲೊಕಾಚ್ಯಾ ಹಕ್ಕಾಂ ಖಾತಿರ್ ವಾವುರ್ತಾನಾ ತಾಕಾ ಸರ್ಕಾರಾ ಥಾವ್ನ್ ಆನಿ ಬಂಡ್ವಾಳ್ ಶಾಹಿ ಕೊರ್ಪೊರೆಟ್ ಸಕ್ತಿಂ ಥಾವ್ನ್ ಜಾಯ್ತೆಂ ಸೊಸುಂಕ್ ಮೆಳ್ತಲೆಂ. ತಾಚ್ಯಾ ಕಂಪ್ಯೂಟರಾಂತ್ ತಾಣೆಂ ಕೆದ್ನಾಂಚ್ ಪಳೆಂವ್ಕ್ ನಾತ್ಲಲ್ಯಾ ಪೂಣ್ ತನ್ನೆ ಆಯೋಗಾಕ್ ಮೆಳ್ಳಾಂತ್ ಮ್ಹಳ್ಳ್ಯಾ ತ್ಯಾ ದಸ್ತಾವೆಜಾಂಚೆಂ ಕಾರಣ್ ದಿವ್ನ್ ತಾಕಾ ಮಾವೊವಾದಿ ಮ್ಹಣ್ ದಾಕಯ್ಲೆಂ ಆಸಾ. ಮೂಳ್ವಾಸಿ ಲೊಕಾ ಮಧೆಂ ಕೆಲ್ಲ್ಯಾ ತಾಚ್ಯಾ ಮನ್ಯಾಪಣಾನ್ ಭರ್ಲಲ್ಯಾ ವಾವ್ರಾ ಖಾತಿರ್ ತಾಚೆರ್ ರಾಷ್ಟ್ರ ಘಾತಾಚೊ ಆರೊಪ್ ಮಾಂಡ್ಲೊ

ಆಸಾ. ತಸಲ್ಯಾ ಸಂದರ್ಭಾರ್ ಎಲ್ಗಾರ್ ಪರಿಷದ್ ಹಿಂಸಾ ತಾಚೆರ್ ಪಾಸ್ ಮಾಂಡುಂಕ್ ಏಕ್ ಹಾತೆರ್ ಕಶೆಂ ವಾಪರ್ಲಿ ಆಸಾ ಮ್ಹಣ್ ಚಡ್ ಆನಿ ಚಡ್ ಲೊಕಾಕ್ ಆತಾಂ ಸ್ಪಷ್ಟ್ ಜಾಲ್ಲೆಂ ಆಸಾ. ಜಯ್ತಾಂತ್ ವೆಚ್ಚೆ ವೆಳಿಂ ಚಲ್ಲೆಂ, ನ್ಹಾಂವ್ಚೆಂ, ಬರೊಂವ್ಚೆಂ, ಜೆಂವ್ಚೆಂ ಅಸಲಿಂ ಕುಡಿಚಿಂ ಕಾಮಾಂ ಆಮುಣ್ಚ್ ಕರುಂಕ್ ಸಕ್ತಾಲೊ ತೊ ಸ್ವಾಮಿನ್ ಸ್ವಾಮಿ ಜಯ್ತಾಂತ್ಲಾ ಜಿವಿತಾಂತ್ ಹ್ಯಾ ಸಗ್ಳಾಂತ್ ಸವ್ಯಾಸ್ ಸವ್ಯಾಸ್ ಪಾಟಿಂ ಪಡ್ಲೊ. ತಾಚಿ ಜತನ್ ಘೆತ್ಲಿ ರೀತ್ಯೆ ದೇವಾಕ್ ಮೊಗಾಚಿ. ದಯಾ, ಮನ್ಯಾಪಣ್, ಕಾಕುಳ್, ಘನ್ ಹ್ಯಾ ಸಗ್ಳಾಕ್ ಆಮ್ಚೆ ರಾಷ್ಟ್ರಾಂತ್ಲೆ ವ್ಯವಸ್ಥೆಚೆ ಮಾಂಡಾವಳಿಂತ್ ಸುವಾತ್ ನಾ ಅಶೆಂ ದಿಸುನ್ ಆಯ್ಲೆಂ. ತಾಚೆರ್ ಅಪ್ರಾಧ್ ಮಾಂಡ್ಲೆ ರುಜು ಜಾಲ್ಲೆ ನಾಂತ್, ವಿಚಾರಣ್ ಚಲ್ಲೆಂ ನಾ ಪೂಣ್ ಹ್ಯಾ ಮಧೆಂ ಫಾದರ್ ಸ್ವಾಮಿನ್ ಸ್ವಾಮಿಚೆಂ ಸಂಸಾರಿ ಜಿವಿತಾ ಪಯ್ಲೆ ಸೊಂಪ್ಲೆಂ.

ಆದಿವಾಸಿ ಆನಿ ದಲಿತಾಂಕ್



ತಾಂಚಿಂ ಹಕ್ಕಾಂ ಮನ್ಯಾಫನ್ ದಿಂವ್ಕ್ ವಾವುರ್ಲೊ ಫಾದರ್ ಸ್ವಾಮಿ ಹ್ಯಾ ಸಂಸಾರಾಂತ್ ನಾ ಮ್ಹಣ್ಚ್ ಏಕ್ ವ್ಹಡ್ ಲುಕ್ಣಾನ್ ಜಾಲೊ ತೆಂ ಖರೆಂ. ತಾಚೆರ್ ಅಪ್ರಾಧ್ ಥಾಪ್ಲೆ, ತಾಕಾ ಜಯ್ತಾಂತ್ ಫಾಲ್ಲಿ, ತಾಕಾ ಬೈಲ್ ದಿನಾಸ್ತಾಂ ರಾವ್ಲಿ, ನಿಷ್ಪುರ್ ಮರಣ್ ವೆಂಗೆಚೆ ಪಡ್ಲಿ ರೀತ್ ಹ್ಯೆ ವಿಶಿಂ ಸವಾಲಾಂ ಸದಾಂಚ್ ಉರ್ದಲಿಂ. ಟ್ರೈಬಲ್, ಆದಿವಾಸಿ, ದಲಿತ ಲೊಕಾಚ್ಯಾ ಹಕ್ಕಾಂ ಖಾತಿರ್ ರುಜುಚೆಂ ವ್ಹಡ್ ಚುಕಿಚೆಂ ಕಾಮ್ ಅಶೆಂ ಜಾಯ್ತಾಂಕ್ ದಿಸ್ತಲೆಂ. ಆಡಳ್ತಾಕ್ ಆನಿ ಆಡಳ್ತಾನ್ ಪಾಟಿಂಚೊ ದಿತಲ್ಯಾ ಬಂಡ್ವಾಳ್ ಶಾಹಿಂಕ್ ಸವಾಲಾಂ ಮಾರ್ಚೆಂ ಎಕ್ಲಾಕ್ ಖಿಯೆ ವ್ಹರುನ್ ಪಾವಯ್ ಮ್ಹಳ್ಳ್ಯಾ ಸವಾಲಾಕ್ ಜಾಯ್ತಾಂಕ್ ಜಾಪ್ ಮೆಳ್ತಲಿ.

“ಮ್ಹಜಿಂ ಘರ್ ಮಾಗ್ಣಾಚಿಂ ಘರ್ ಮ್ಹಣ್ ಆಪಯ್ಲೆ”

ಮೊಗಾಚ್ಯಾ ಭಾವಾಂನೊ ಆನಿ ಭಯ್ಣಾಂನೊ,

2021 ಮಾರ್ಚ್ 23ವೆರ್ ಮಂಗಳೂರ್ ದಿಯೆಸೆಜಿಚೊ ಗೊವ್ಳಿಕ್ ಸಮಾಲೋಚನಾಕ್ ಜಮ್ಲಲ್ಯೆ ತ್ಯೆ ವೆಳಿಂ ಇಗರ್ಜೆಚಿ ಪವಿತ್ರತಾ, ಮಿಸಾ ಉಪ್ರಾಂತ್ ಲ್ಹಾನ್ ಅಭಿನಂದನ್ ಕಾರ್ಯಾಂ ಆಸಾ ಕರ್ಚಿಂ ಆನಿ ಫೊಟೊಗ್ರಫಿ, ವಿಡಿಯೊಗ್ರಫಿ ಆನಿ ಲೈವ್ ಟ್ರಾನ್ಸ್ಮಿಷನ್ ವಿಶಿಂ ಮೊಟ್ಟಿ ಭಾಸಾಭಾಸ್ ಚಲ್ಲಿ. “ಸಗ್ಳೆಂ ಮಂರ್ಯಾ ದಿನ್ ಆನಿ ಮಾಂಡಾವಳಿನ್ ಜಾಯ್ತೆಂ” (1 ಕೊರಿಂಥ್ 14:40) ಬಿಸ್ಪಾನ್ ನಿರ್ದೇಶ್ ದಿಂವ್ಕ್ ಯಾಜಕಾಂನಿ ವಿಚಾರ್ಲೆಂ. ಹ್ಯಾ ಪರಿಪತ್ರಾಂತ್, ಆಮ್ಚೆಂ ಚಡ್ ಗುಮನ್ ಜಾಯ್

ತ್ಯೊ ದೋನ್ ಗರ್ಜೆಚ್ಯೊ ಸಂಗಿ ಹಾಂವ್ ಹಾತಾಳ್ತಾಂ: 1. ಇಗರ್ಜೆಚಿ ಪವಿತ್ರತಾ ಆನಿ ಲವ್ಕಿಕ್ ಕಾರ್ಯಾಂ ಚಲೊಂವ್ಚಿಂ; 2. ಪವಿತ್ರ ಕಾರ್ಯಾಂಚಿ ಫೊಟೊಗ್ರಫಿ, ವಿಡಿಯೊಗ್ರಫಿ ಆನಿ ಲೈವ್ ಸ್ಟ್ರೀಮಿಂಗ್.

1. ಇಗರ್ಜೆಚಿ ಪವಿತ್ರತಾ:

ಆಮಿ ಬಹು-ಧಾರ್ಮಿಕ್ ಸನ್ನಿವಶಾಂತ್ ಜಿಯೆತಾಂವ್. ಹರ್ ವ್ಯಕ್ತಿ ಏಕ್ ವಾ ಏಕ್ ರಿತಿರ್ ದೇವಾಕ್ ಸೊದ್ತಾ. ದೇವಾಕ್ ಭೆಟುಂಕ್ ಆನಿ ಆರಾಧನಾಚ್ಯಾ ಸುವಾತ್ಯಾಂಕ್ ವಚುಂಕ್ ಲೋಕ್ ಆಪ್ಣಾಕ್ಚ್ ಆಯ್ಲಿಂ ಕರ್ತಾತ್. ಮಾಗ್ಣಾಚ್ಯೆ ಸುವಾತೆಕ್ ತಾಳ್ ಪಡ್ತಾ ತಸಲಿ ನಿತಳ್ ಮುಸ್ತಾಯ್ತಿ

ನ್ವೆಸ್ತಾತ್ ಆನಿ ಆಪ್ಣಾಕ್ ದೇವಾ ಥಂಯ್ ಆಸಾ ತೊ ಮಾನ್ ದಾಕೊಂವ್ಕ್ ಆಪ್ಣಾಕ್ಚ್ ಮಾನಾನ್ ನ್ವೆಸ್ತಾತ್. ತಿಂ

ಪರಿಪತ್ರ್

ವಯುಕ್ತಿಕ್ ‘ದರ್ಶನಾ’ ಖಾತಿರ್ ಭಕ್ತಿಪಣಾನ್ ವೆತಾತ್. ಆರಾಧನಾಚ್ಯೆ ಸುವಾತೆಚೆಂ ವಾತಾವರಣ್ ಪವಿತ್ರಪಣ್ ಉಚಾರ್ಚೆ ಬರಿಂ ಸಾಂಬಾಳ್ತಲೆಂ ಆಸಾ. ಭೊವ್ ಪವಿತ್ರ ಸುವಾತೆಕ್ ಯಾಜಕಾನ್ ಮಾತ್ ಪ್ರವೇಶ್ ಜಾಂವ್ಕ್ ಅವ್ಯಾಸ್ ಆಸ್ತಾ. ಭಕ್ತಿಕಾಂ ಆಪ್ಲೆ ದೊಳೆ ಧಾಂಪುನ್ ರಾವ್ತಾತ್, ಪ್ರಣಾಮ್ ಕರ್ತಾತ್ ವಾ

ಧ್ಯಾನಾನ್ ಭರುನ್ ಬಸುನ್ ದಯ್ವಿಕ್ ಸಕತ್ ಆಪ್ಣಾಶಿಂ ವಚುಂಕ್ ಸೊಡ್ತಾತ್. ಆಪ್ಲಿ ದಿಷ್ಟ್ ಮಾಗ್ಣಾಚೆರ್ ವಾ ಪವಿತ್ರ ಪುಸ್ತಕಾಚೆರ್ ಕೆಂದ್ರಿತ್ ಕರ್ಚೆ ಥಾವ್ನ್ ತಾಂಕಾಂ ಕಿಶೆಂಚ್ ಆಡಳ್ ಜಾಯ್ನಾ. ಮಾಗ್ಣಾಚ್ಯಾ ವೆಳಾರ್ ಹೆರ್ ಸಗ್ಳೆಂಚ್ ರಾವಜೆ. ಪವಿತ್ರ ಜಾಗ್ಯಾರ್ ಸಾಮಾಜಿಕ್ ಕಾರ್ಯಾವಳ್ ಆಸ್ಚಿ ನ್ಹಯ್! ಸಂಸಾರಿ ಸಂಗಿ ಕಿತ್ಲೊ ಉತ್ತೀಮ್ ತರಾಯಿ ತ್ಯೆ ವಿಶಿಂ ತಿಂ ಚಿಂತುಂಕ್ ಸಕನಾಂತ್.

ಪರ್ಯಾ ಸೊಲ್ಲ್ಯಾಂತ್ ಜೆರುಜಲ್ಯಾಚಿಂ ದೇವಾಳ್ ಮ್ಹಳ್ಳಾರ್ ದೇವಾನ್ ಎಕ್ಚೆ ಬೆರಿತ್ ರಿತಿರ್ ವಸ್ತಿ ಕರ್ಚಿ ಆನಿ ಆರಾಧನ್ ಭೆಟೊಂವ್ಚಿ

ಸುವಾತ್. ಲೋಕ್ ವ್ಹಡ್ ಸಂತೊಸಾನ್ ಕೀರ್ತನಾಂ ಗಾವ್ನ್ ಥಂಯ್ ವೆತಾಲೊ. ಪೂಣ್ ಕ್ರವೇಣ್ ತ್ಯೆ ಸುವಾತೆಚೊ ಮುಳಾವೊ ಇರಾದೊ ಚುಕ್ಲೊ ತೆದ್ನಾಂ ಜೆಜುನ್ ದೇವಾಳ್ ನಿತಳ್ ಕೆಲೆಂ ಆನಿ ಸಾಂಗಾತಾಚ್ ಆಪ್ಲಿ ಕೂಡ್ ದೇವ್ ವಸ್ತಿ ಕರ್ತಾ ತೆಂ ಖರೆಂ ದೇವಾಳ್ ಮ್ಹಣ್ ಪರ್ಗಟ್ಣಿಂ (ಪಳೆ, ಜುವಾಂವ್ 2:21). ಬಾಪ್ತಿಜ್ ಘೆತ್ಲಲ್ಯಾಂಕ್ ಕ್ರಿಸ್ತಾಚಿ ಕೂಡ್ ಮ್ಹಣ್ ಪರ್ಗಟ್ಣಿಂ ಆಸಾ ಆನಿ ಪುತಾ ಆನಿ ಪವಿತ್ರ ಅತ್ಮಾ ವರ್ವಿಂ ಬಾಪಾಕ್ ಅರಾಧನ್ ಭೆಟೊಂವ್ಕ್ ತಾಂಕಾಂ ಆಪಯ್ಲಾಂ.

ರಾಕನೊ

ಸಂಪಾದಕ ಆನಿ ಪರ್ಗಟ್ನಾರ್
ಬಾ| ವಾಲೆರಿಯನ್ ಫೆರ್ನಾಂಡ್

RAKNNOWEEKLY

ಸಂಪಾದಕಾಚಿಂ ಉತ್ರಾಂ

ಪಿಡೆಸ್ತ್ ಸಮಾಜಿಕ್ ನವೆಂ ರೂಪ್

ಅವ್ಜಿತ್ ಆಯ್ಲೆ ಕೊವಿಡ್ ವೊಶ್ಯಾಚೆ ಪಿಡೆನ್ ಆಮ್ಚೆ ಸಮಾಜಿಂ ರುಪ್ಣೆಂ ಆಮ್ಚೆ ಮುಕಾರ್ ನವ್ಯಾನ್ ಉಗ್ಡಯ್ಲಾಂ. ಕಿತೆಂಯ್ ಶಾಶ್ವಿತ್ ನ್ಹಯ್, ಕೊಣ್ಣೆಯಿ ಶಾಶ್ವಿತ್ ನ್ಹಯ್ ಮ್ಹಳ್ಳೆಂ ಮುಕೆಲ್ ಸತ್ ಆಮ್ಚ್ಯಾ ಉಗ್ಡಾಸಾಂತ್ ಹಾಡ್ಲಾಂ.

ಹ್ಯಾ ಕಾಳಾಕ್ ಸಜ್ಜಲೆಂ ಭೆಂ, ಆಕಾಂತ್, ಖಿಂತ್ ಆಸುನ್ಯಾ ಹಾಚೆ ಮಧೆಂ ಮನ್ಶಾನ್ ಪರ್ತ್ಯಾನ್ ತಕ್ಲಿ ಉಕ್ತುನ್ ಚಲುಂಕ್ ಧಯ್ ಘೆತ್ಲಾಂ. ಕೊವಿಡ್ ಪಂಪ್ಲಿಂ ಆನಿ ದುಸ್ರೆಂ ಲ್ಹಾರ್ ಮಾರ್ಲಲ್ಯಾಚೊ ಪರಿಣಾಮ್ ಕರಿಣ್. ಪೂಣ್ ಮನ್ಶಾ ಜಿವಿತ್ ರಾವ್ಲಲ್ಯಾ ಉದ್ಯಾ ಭಾಶೆನ್ ದವ್ರುಂಕ್ ಜಾಯ್ನಾ. ತೆಂ ಘಡೆಂ ವ್ಹರುಂಕ್ ಆಸಾ, ಜಯ್ತಾಚ್ಯಾ ಬಂದ್ವಾಶಿಂ ಪಾಂವ್ಚೊ ಶೆವಟ್ ದವ್ರುನ್ ಘಡೆಂ ವಚುಂಕ್ ಆಸಾ ಅಶೆಂ ಹರ್ ವ್ಯಕ್ತಿಕ್ ದಯ್ಜಿಕ್ ಉಲೊ ಆಸಾ. ಕೊವಿಡ್ ಸಂದರ್ಭಾರ್ ಹೆಂ ಆನಿ ಹೆರ್ ಥೊಡಿಂ ಲಿಸಾಂವಾಂ ಮನ್ಶಾಕ್ ಮೆಳ್ಳಲಿಂ ಆಸಾತ್.

ಹಜಾರಾಂನಿ ಲೋಕ್ ಪಿಡೆಕ್ ಲಾಗುನ್ ವಾ ಪಿಡೆಚ್ಯಾ ವೆವೆಗ್ಯಾ ಪರಿಣಾಮಾಂಕ್ ಲಾಗುನ್ ಕಷ್ಟಾರ್ ಪಡ್ಲೊ ತೆದ್ನಾಂ ಜಾಯ್ತಾಂಚಿಂ ಕಾಳಿಜ್ ಮೊವಾಳೆಂ. ಪೆಲ್ಯಾಚೆ ಕುಮ್ತೆಕ್ ವೆಚೆಂ ಪಳೆಂವ್ಕ್ ಮೆಳ್ಳೆಂ. ಆಮ್ಚ್ಯಾ ಸರ್ವಾಂಚ್ಯಾ ಜೆರಾಲ್ ಬರೆಪಣಾ ಖಾತಿರ್ ವಾವುರ್ಲಾರ್ ಆಮ್ಕಾಂ ನಿರಂತರ್ ಸಕತ್ ಮೆಳ್ತಾ ತೆಂ ಸತ್ ಆತಾಂ ಚಡ್ ಸ್ಪಷ್ಟಪಣಿಂ ಸಮ್ಜಲೆಂ ಆಸಾ. ಸಗ್ಳೆಂ ಮನ್ಶಾಕುಳ್ ಎಕಾಚ್ ತಾರ್ವಾರ್ ಎಕಾಚ್ ಶೆವಟಾ ತೆವ್ಪಿಂ ಪಯ್ಲೆ ಕರುನ್ ಆಸಾ ತಾಂತುಂ ಕಿತೆಂಚ್ ದುಬಾವ್ ನಾ. ಆಮ್ಚೆ ಭೊಂವ್ತಿಂ ಜಾತಾ ತ್ಯೆ ಸರ್ವ್ ರಿತಿಚೆ ತಾಂತ್ರಿಕ್ ಆನಿ ಹೆರ್ ವಾಡಾವಳಿ ಮಧೆಂಯ್ ಸಗ್ಳೊ ಸಂಸಾರ್ ಏಕ್ ನಾ ಎಕ್ಯೆ ರಿತಿರ್ ಎಕಾಮೆಕಾಚೆರ್ ಆಧಾರುನ್ ಆಸ್ಚೆಂಚ್ ಪಡ್ತಾ.

ಸಗ್ಳೊ ಅಧಿಕಾರ್ ಆಪ್ಲೆ ಮುಟಿಂತ್ ದವ್ರುಂಕ್ ಪಳೆತಲ್ಯಾ ರಾಜಕೀಯ್ ಅಧಿಕಾರಿಂನಿ ಸಯ್ತ್ ಹ್ಯೆ ವೊಶ್ಯಾ ಪಿಡೆಚೆ ಸಂದರ್ಭಿಂ ಖಾಲ್ತೆಪಣ್ ದಾಕೊಂವ್ಚೆಂ ಪಡ್ಲೆಂ. ಹೆರ್ ಕಿತೆಂಯ್ ಚೆಪುನ್ ದವರ್ಯೆತ್ ಪೂಣ್ ಪಿಡಾ ನ್ಹಯ್. ತೆಂ ನ್ಹಯ್ ಆಸ್ತಾಂ ಹ್ಯೆ ಪಿಡೆಕ್ ಆಜುನ್ ವಕತ್ ಸೊಡ್ಲಲೆಂ ನಾ ಮ್ಹಣ್ಚೆ ಮನ್ಶಾಚಿ ಜಾಣ್ವಾಯ್ ಆನಿ ಮನ್ಶಾಚಿ ಪದ್ವಿ ಕಿತ್ತಿ ಉಣಿ ಪಡ್ತಾ ತೆಂ ದಿಸುನ್ ಆಸಾ.

ಹ್ಯೆ ಸಮಾಜಿಂತ್ ಲೊಕಾಂ ಮಧೆಂ ಆರ್ಥಿಕ್ ರಿತಿರ್ ವ್ಹಡ್ ಪ್ರಮಾಣಾಚಿ ವಾಂಟೆಪಾಂಟಿ ಆಸಾತ್. ಚಡ್ ಆನಿ ಚಡ್ ದಿಸುನ್ ಆಸಾ. ಲೊಕೊನ್ ಆನಿ ಹೆರ್ ಕಾರಣಾಂಕ್ ಲಾಗುನ್ ಆರ್ಥಿಕ್ ಜಿವಿತ್ಚ್ ರಾವ್ಲಲೆಂ ಆಸ್ತಾಂ ದುಬ್ಬಿಂ

ಆನಿ ಮಧ್ಯಮ್ ವರ್ಗಾಚಿಂ ಕರಿಣ್ ಕಷ್ಟಾಂಕ್ ಬಲಿ ಜಾಲಿಂ. ಸಗ್ಳಿ ಸಂಪತ್ತಿ ಭೊವ್ ಥೊಡ್ಯಾ ವ್ಹಡ್ ಮನ್ಶಾಂಚೆ ಹಾತಿಂ ಆಸಾ ತೆಂ ಆತಾಂ ಆಜುನ್ ಚಡ್ ಖರೆಂ ಜಾಲ್ಲೆಂ ಆಸಾ. ಸಮಾಜಿಂತ್ಲ್ಯಾ ಹ್ಯಾ ಮುಳಾವ್ಯಾ ಸವಾಲಾಕ್ ಆತಾಂ ತರ್ಯಿ ಜಾಪ್ ಸೊಡ್ಚೆಂ ಪ್ರಯತ್ನ್ ಜಾಯ್. ಜೆರಾಲ್ ಬರೆಪಣಾ ಖಾತಿರ್ ವಾವುರ್ಚೆಂ, ಹೆರಾಂಚೆಂ ಜಿವಿತ್ ಘುಲೊಂವ್ಚೆ ಖಾತಿರ್ ಖುಬ್ ಉಪ್ಕಾರ್ತಾ. ಹೊರ್ಬಸ್, ಸ್ವಘಾಯ್ಲೊ, ಖಾಸ್ಗಿಕರಣ್, ಮುನಾಫೊ ಆಶೆಲ್ಲೊ ವಾವ್ರ್ ಹೆಂ ಸಗ್ಳೆಂ ಖಿರ್ಯಾನ್ಚ್ ಉಪ್ಕಾರನಾ. ತೆಂ ಸಗ್ಳೆಂ ಬದ್ಲುನ್ ಮನ್ಶಾಚೆಂ ಘನ್, ಸಮಾನತೆಚೆಂ ಜಿವಿತ್ ಆನಿ ಮುಳಾವ್ಯೊ ಗರ್ಜೊ ಸರ್ವಾಂಕ್ ಮೆಳಶೆಂ ಜಾಯ್.

ಆಮ್ಚೆ ಸಮಾಜಿಂತ್ ಹಜಾರಾಂನಿ ಲೋಕ್ ಭೊವ್ ನಾಜುಕ್ ಪರಿಸರಾಂತ್ ಜಿಯೆತಾ, ವ್ಯವಸ್ಥಿತ್ ರಿತಿರ್ ಅನಿತ್, ದುಬ್ಬಿಕಾಯ್ ಭೊಗ್ತಾ. ತಾಂಚ್ಯಾ ಫಾಮಾಚೊ ಫಳ್ ಕಶಿಂ ಜಾಯ್ತಾಂಕ್ ತೆಲಾಕುಪಾಚಿ ಜಿವಿತಾ ರೀತ್ ಪಾಳುಂಕ್ ಜಾತಾ. ಅಸಲ್ಯಾ ದೋನ್ ವರ್ಗಾಚ್ಯಾ ಲೊಕಾ ಮಧ್ಲೊ ಅಂತರ್ ಆಜುನ್ ಚಡ್ ಜಾಲ್ಲ್ಯಾ ಹ್ಯಾ ವೆಳಾ ಆಮಿ ಸಗ್ಳೆಂ ಎಕಾಮೆಕಾಕ್ ಭಾವ್ಭಯ್ಣಿ ಮ್ಹಳ್ಳೆಂ ಪಾಪಾ ಫ್ರಾನ್ಸಿಸಾನ್ ನವ್ಯಾನ್ ಉಗ್ಡಾಸಾಕ್ ಹಾಡ್ಲಲೆಂ ಸತ್ ವಳ್ಕುಂಚೆಂ ಪಡ್ಲಾಂ. ಖಾಸ್ಗಿ ಸಂಸ್ಕೃತಿ, ಪುಂಜಾವ್ನ್ ದವರ್ಚಿ ಕಾಲೆತ್, ಪೆಲ್ಯಾಚ್ಯಾ ಗುಸ್ತಾರ್ ಜಿಯೆಂವ್ಚೆಂ ಚಿಂತಪ್ ಸಾಂಡುನ್ ಹಿ ಪೃಥ್ವಿ ಆಮ್ಚೆಂ ಎಕ್ವಟಿತ್ ಆನಿ ಜೆರಾಲ್ ಘರ್ ಮ್ಹಣ್ ವಳ್ಕುಂಕ್ ಜಾಯ್. ವಾರೆಂ, ಉದಕ್, ಭುಂಯ್ ಅಸಲಿಂ ದೆವಾನ್ ದಿಲ್ಲಿಂ ದೆಣಿಂ ಸರ್ವಾಂಚ್ಯಾ ಬರೆಪಣಾಕ್.

ನಿರಾಶ್ರಿತ್, ನಿರ್ಗತಿಕ್, ಜಾಗ್ಯಾಂತರ್ ಲೊಕಾಚೊ ಸಂಖೊ ವಾಡ್ಲ್ಯಾ ಹ್ಯಾ ಕಾಳಾರ್ ಕಿತ್ಲೆಶ್ಯಾ ಲೊಕಾಕ್ ಮುಳಾವ್ಯೊ ಗರ್ಜೊ ಮೆಳನಾಂತ್, ಕಿತ್ಲೆಶ್ಯಾ ಭುರ್ಗ್ಯಾಂನಿ ಶಿಕ್ವಾ ವಿಣೆಂ ಉರ್ಚೆಂ ಪಡ್ಲಾಂ, ಹೆರ್ ಜಾಯ್ತಾಂಕ್ ಭಲಾಯ್ಕೆ ಸೆವಾ ಮೆಳನಾ ಜಾಲ್ಯಾ ತೆಂ ವಾಸ್ತವಿಕ್ ಸತ್. ಅಸಲ್ಯಾ ಲೊಕಾಕ್ ಕುಮ್ತೆ ಹಾತ್ ದಿತಲಿಂ ಕೊಣ್ ಮ್ಹಳ್ಳೆಂ ವ್ಹಡ್ ಸವಾಲ್ ಆಸಾ. ಚಾಲ್ತಿ ಬಂಡ್ವಾಳ್ತಾಂ ಆನಿ ಕೊರ್ಪೊರೆಟ್ ಸಂಸ್ಕೃತಿ ವಾಡ್ಲಾನಾ ಹಿ ಅಸಮಾನತಾ ಆಜುನ್ ವಾಡ್ತಾ ಮ್ಹಣ್ಚೆ ಮನ್ಶಾಳ್ಪಣಾನ್ ಭರ್ಲಲಿ ಆರ್ಥಿಕ್ ವಾಡಾವಳಿಚಿ ವ್ಯವಸ್ತಾ ತುರ್ತಾನ್ ಗರ್ಜ್ ಆಸಾ. ದುಡು-ಸಂಪತ್ತಿ ಆನಿ ಹೆರ್ ಸಂಪನ್ಮುಳಾಂ ಭೊವ್ ಥೊಡ್ಯಾಚ್ ವ್ಯಕ್ತಿಂಚೆ ಹಾತಿಂ ಉರ್ಚೆಂ ಸಗ್ಳೆ ಸಮಾಜಿಂತ್ ರೂಪ್ ಭೊಂಗಯ್ತಾ. ಸಾದ್ಯಾ, ದುಬ್ಬ್ಯಾ ಲೊಕಾಚೆಂ ಘನ್ ಚೊರುನ್ ವ್ಹರ್ತಾ. ಅಸಲ್ಯಾ ಪಿಡೆಸ್ತ್ ಸಂಸಾರಾಕ್ ನವೆಂ ರೂಪ್ ದಿಂವ್ಕ್ ಸಕ್ಡಾಂನಿ ಹಾತ್‌ಬೊಟ್ ಲಾಂವ್ಕ್ ಜಾಯ್.



ಸಾದ್ಯಾ ಕಾಳಾಚೊ ಸೊಳಾವೊ ಆಯ್ತಾರ್ 18 ಜುಲಾಯ್ 2021

ವಾಚಪ್: I: ಚೆರೆಮಿಯಾ 23:1-6 II: ಎಫೆಜ್ 2:13-18
ಕೀರ್ತನ್: 22 ಸುವಾರ್ತಾ: ಮಾರ್ಕ್ 6:30-34

ಜೆಜುಚೆ ದೆಕಿನ್ ಗೊವ್ಳಿಕ್ ಮಿಸಾಂವ್

●ಜೆಜುನ್ ಆಪೊಸ್ತಲಾಂಕ್ ಮಿಸಾಂವಾ ಖಾತಿರ್ ಧಾಡ್ಲಲೊ ವಿವರ್ ಗೆಲೊ ತ್ಯಾ ಆಯ್ತಾರಾ ಆಯ್ಲಲ್ಯಾ ಆಮ್ಕಾಂ ಆಜ್ ತೆ ಆಪೊಸ್ತಲ್ ಮಿಸಾಂವ್ ಕರುನ್ ಪಾಟಿಂ ಆಯ್ಲಲೆ ಪಳೆಂವ್ಕ್ ಮೆಳ್ತಾತ್. ತೆದ್ನಾಂ ಜೆಜು ಧಾವ್ನ್ ಫರ್ಮಾಣ್ ಆಯ್ಲೆತಲೆ ತೆ ಆಜ್ ಜೆಜು ಲಾಗಿಂ ಉಲೊವ್ನ್ ಆಸಾತ್. ಹೊ ತಾಂಚ್ಯಾ ಮಿಸಾಂವಾಚೆ ಮೊಲಾವ್ಣೆಚೊ ವೇಳ್ ಮ್ಹಣ್ಚಾರಿಯಿ ಉಪ್ಕಾರ್ತಾ. ಜೆಜು ಧಾವ್ನ್ ದೆಂವ್ಚಾರ್ ಧಾಂವ್ಡಾಂವ್ಚಿ ಪದ್ವಿ ಘೆವ್ನ್ ಗೆಲ್ಲ್ಯಾ ತಾಣಿಂ ಸಾದಿ ಜಿವಿತಾ ರೀತ್ ವೆಂಗುನ್, ದೆವಾಚೆರ್ ಪುರ್ತೊ ಭರ್ವಸೊ ದವ್ರುನ್ ವಾವುರ್ತಾನಾ ಆಪ್ಣೆಂ ಕೆಲ್ಲೆಂ ಆನಿ ಶಿಕಯ್ಲೆಂ ತೆ ಜೆಜುಕ್ ಕಳಯ್ತಾತ್.

●ಜೆಜು ತಾಂಕಾಂ ವಿಶೆವ್ ಘೆಂವ್ಕ್ ಆಪಯ್ತಾ. ಪುರಾಸಣ್ ಜಾತಾನಾ, ಧಕ್ತಾನಾ ವಿಶೆವ್ ಜಾಯ್. ಕುಡಿಕ್ಯಾಯಿ ವಿಶೆವ್ ಜಾಯ್, ಮತಿಕ್ಯಾಯಿ ವಿಶೆವ್ ಜಾಯ್. ಪೂಣ್ ಹಾಂಗಾ ವಿಶೆವಾಚೊ ಅರ್ಥ್ ಇತ್ಲ್ಯಾರ್ಚ್ ಸೊಂಪನಾ. ವೊರೆವಿಂಗಡ್ ಎಕ್ಸುರಿ ಸುವಾರ್ತೆ ದೆವಾಚೆ ಹಾಜೆಚಿ ಸುವಾರ್ತೆಯಿ ವ್ಹಯ್. ಥಂಯ್ಚೆರ್ ಮಾಗ್ಣಾಕ್-ಧ್ಯಾನಾಕ್ ಅವ್ಕಾಸ್ ಆಸಾ. ದೆವಾಚಿ ಆನಿ ಮನ್ಶಾಚಿ ಮಿಲಾಗತ್ ಜಾತಾ. ವರ್ತ್ಯಾ ವಾವ್ರಾ ಉಪ್ರಾಂತ್ ತಸಲೆ ಸುವಾರ್ತೆರ್ ಪಾವ್ತಾನಾ ದೆವಾ ಮುಕಾರಿಯಿ ತ್ಯಾ ವಾವ್ರಾಚಿ ಮೊಲಾವ್ಣಿ ಕರೆತ್ ಆನಿ ತಸಲ್ಯಾ ಘಡ್ಣ್ಯಾ ವಾವ್ರಾಕ್ ಸಕತ್ ಜೊಡುನ್ ಘೆವ್ತಾತ್.

●ಜೆಜು (ತಶೆಂಚ್ ಆತಾಂ ಆಪೊಸ್ತಲ್) ಗೊವ್ಳಿಕ್ ವಾವ್ರಾಕ್ ಲಾಗುನ್ ತೆ ಎದೊಳ್‌ಚ್ ಲೊಕಾ ಮಧೆಂ ನಾಂವಾಡ್ಲಾತ್. ಮ್ಹಣ್ಚೆ ಸುವಾರ್ತೆಂತ್ ಸಾಂಗ್ಲಾಂ ತಶೆಂ ಲೋಕ್ ತಾಂಕಾಂ ಸೊಡುನ್ ಯೆತಾ. ಸಕ್ಳಡ್ ಶೆರಾಂ ಧಾವ್ನ್ ಎಕ್ಪಾಂಯ್ ಜಾವ್ನ್ ಆಯ್ಲಲ್ಯಾ ತ್ಯಾ ಲೊಕಾಕ್ ಪಳೆವ್ನ್ ಜೆಜುಚೆಂ ಕಾಳಿಜ್ ಮೊವಾಳೆಂ ಆನಿ ವಿಶೆವಾಚಿ ಆಪ್ಲಿ ಯೆವ್ಣಣ್ ಸೊಡುನ್ ತೊ ತಾಂಕಾಂ ಶಿಕೊಂವ್ಕ್ ಲಾಗ್ಲೊ. ಗೊವ್ಳಿ ನಾತ್ಲಲ್ಯಾ ಬಕ್ರಾಂ ಬರಿಂ ಆಸ್ಲಲ್ಯಾ ತಾಂಕಾಂ ತಾಣೆಂ ವೇಳ್ ದಿಲೊ.

●ಲೊಕಾಕ್ ಜಿವಿತಾಂತ್ ಆಧಾರ್ ಆನಿ ಸಾಂಗಾತ್ ದಿಂವ್ಕ್ ಘಡೆಂ ಸರ್ಚೆಂಚ್ ಗೊವ್ಳಾಚೆಂ ಮುಕೆಲ್ ಮಿಸಾಂವ್. ಜೆಜು ತ್ಯಾ ಸಕ್ಳಡ್ ಲೊಕಾಕ್ ಶಿಕೊಂವ್ಕ್ ಲಾಗ್ತಾ. ಪಯ್ಲ್ಯಾ ವಾಚ್ಪಾಂತ್ ಚೆರೆಮಿಯಾ ಪ್ರವಾದ್ಯಾ ವರ್ವಿಂ ಸರ್ವೆಸ್ಪರ್ ದೇವ್ ಉಬ್ಜಯ್ತಲೊ ಮ್ಹಣ್ ಭಾಸಾಯ್ತಾ ತೊ ಬರೊ ಗೊವ್ಳಿಚ್ ಜೆಜು. ತೊಚ್ ತೊ ದಾವಿದ್ ರುಕಾಚೊ ಕೊಂಬೊ, ಶಾಣೆಪಣಿಂ ರಾಜ್ಪಟ್ ಚಲಯ್ತಲೊ ರಾಜಾ, ಗಾಂವಾಂತ್ ಸತ್ ನೀತ್ ಸ್ಥಾಪುನ್ ಸಕ್ಡಾಂಕ್ ಶಾಬಿತಾಯೆನ್ ಜಿಯೆಂವ್ಕ್ ಜಾಯ್ತೆಂ ಕರ್ಚೊ ಮ್ಹಣ್ ತಾಚ್ಯಾ ಜಿವಿತಾ ವರ್ವಿಂ ಆಮಿ ಸಮ್ಜತಾಂವ್.

●ತಸಲ್ಯಾ ದಯ್ಜಿಕ್ ಗುಣಾಂನಿ ಜೆಜುಯ್ ಭರ್ಲಲೊ ಆಸಾ ಆನಿ ದೆಕುನ್ ತೊ ಬಗ್ಲೆನ್ ಆಸ್ತಾನಾ ಶೆಳಿಯಾಂನಿ ಭಿಯೆಂವ್ಚಿ ಗರ್ಜ್ ನಾ, ಶೆಳಿಯಾಂಕ್ ಕಿತೆಂಚ್ ಉಣೆಂ ನಾ (ಕೀರ್ತನ್). ಸಾಂ ಪಾವ್ಲುಯ್ ಆಯ್ಚ್ಯಾ ದುಸ್ರ್ಯಾ ವಾಚ್ಪಾಂತ್ ಹ್ಯೆ ವಿಶಿಂ ಸಾಂಗ್ತಾ ಆನಿ ಜೆಜುನ್ ಸರ್ವ್ ಜನಾಂಗಾಚ್ಯಾಂಕ್ ಎಕ್ವಟಾಯ್ಲಾಂತ್ ಮ್ಹಣ್ ಸಾಂಗ್ತಾನಾ ಹ್ಯಾ ಸಕ್ಳಡ್ ತಾಚೆಂ ಖುರ್ಪಾಚೆಂ ಮರಣ್ ಆನಿ ಜಿವಂತ್ಪಣ್ ಕಾರಣ್ ಮ್ಹಣ್ ಕಳಯ್ತಾ.

●ಜೆಜುಚೆಂ ಮಿಸಾಂವ್ ಆನಿ ತಾಚ್ಯಾ ಆಪೊಸ್ತಲಾಂಚೆಂ ಮಿಸಾಂವ್ ಆತಾಂ ಆಮ್ಚೆಂಯ್ ಮಿಸಾಂವ್ ಜಾಲ್ಲೆಂ ಆಸಾ. ತ್ಯಾ ಮಿಸಾಂವಾಕ್ ಆಮಿ ಆತಾಂ ಗೊವ್ಳಿಕ್ ಮಿಸಾಂವ್ ಮ್ಹಣ್ತಾಂವ್, ಮ್ಹಣ್ಚೆ ಪೆಲ್ಯಾಚ್ಯಾ ಜಿವಿತಾ ಪಯ್ಲಾರ್ ಆಧಾರ್ ಆನಿ ಸಾಂಗಾತ್ ದಿಂವ್ಚೆಂ ಮಿಸಾಂವ್. ಹ್ಯಾ ಮಿಸಾಂವಾಂತ್ ವಾವ್ರ್ ಆನಿ ಮಾಗ್ಣೆಂ (ವೊರೆವಿಂಗಡ್ ಸುವಾರ್ತೆರ್ ವಿಶೆವ್) ದೊನ್ಯಾಯಿ ಆಟಾಪ್ತಾತ್. ಮ್ಹಣ್ಚೆ ವಾವ್ರ್ ತಶೆಂಚ್ ಮಾಗ್ಣೆಂ (ಮೀಸ್, ರೆತಿರ್, ಭಕ್ತಿಕ್ ಅಭ್ಯಾಸ್) ಖರೆಪಣಿಂ ಗೊವ್ಳಿಕ್ ವಾವ್ರ್ ಕರ್ತಲ್ಯಾ ಬರ್ಮಾ ಗೊವ್ಳಾಚ್ಯಾ ಜಿವಿತಾಂತ್ ಸಾಂಗಾತಾ ವೆತಾತ್.

ರಾಕ್ಲೊ ದಪ್ಪರಾಂತ್
“ಜೆಜುಚಿ ಸುವಾರ್ತಾ” ವರ್ಗಣಿ ಘೆತಾತ್

→1 “ಮ್ಜೆಂ ಘರ್ ಮಾಗ್ಜೆಂ ಘರ್ ಮ್ಹಣ್ ಆಪಯ್ಲೆ”

ಸಾಂ ಪಾವ್ಲಾನ್ ಕ್ರಿಸ್ತಾಂವಾಂಕ್ ವೆವ್ಗ್ಯೆ ರಿತಿರ್, ತಿಂ ಕ್ರಿಸ್ತಾ ಥಂಯ್ ದೆವಾಚೆಂ ಜಿವಾಳ್ ಮಂದಿರ್ ಮ್ಹಣ್ ಸ್ಪಷ್ಟ್ ಕೆಲೆಂ ಆನಿ ದೆವಾಚ್ಯಾ ಆಪೊವ್ಣ್ಯಾಕ್ ಫಾವೊ ತಶೆಂ ಜಿಯೆಂವ್ಕ್ ಉಲೊ ದಿಲೊ: “ತುಮಿ ದೆವಾಚೆಂ ಮಂದಿರ್ ಆನಿ ದೆವಾಚೊ ಅತ್ಮೊ ತುಮ್ಚೆ ಥಂಯ್ ಬಿಡಾರ್ ಕರುನ್ ಆಸಾ ಮ್ಹಣ್ ತುಮಿ ನೆಣಾಂತ್? ತುಮ್ಚೊ ಕುಡಿ ಪವಿತ್ರ್ ಅತ್ಮ್ಯಾಚೆಂ ಮಂದಿರಾಂ ಮ್ಹಣ್ ತುಮಿ ನೆಣಾಂತ್? ತೊಚ್ ಅತ್ಮೊ ತುಮ್ಚೆ ಥಂಯ್ ವಸ್ತಿ ಕರ್ತಾ ನ್ಹಯ್? ದೆವಾನ್ ತಾಕಾ ಏಕ್ ದೆಣೆಂ ಕಸೊ ತುಮ್ಕಾಂ ದಿಲಾ! ತುಮಿ ತುಮ್ಚೆ ಆಸ್ತಾ ನ್ಹಯ್. ವರ್ತೆಂ ಮೊಲ್ ದಿವ್ನ್ ತುಮ್ಕಾಂ ವಿಕ್ತಿಂ ಘೆತ್ಲಾಂತ್. ದೆಕುನ್ ತುಮ್ಚೆ ಕುಡಿನ ದೆವಾಕ್ ಮಹಿಮಾ ದಿಯಾ! (1 ಕೊರಿಂತ್ 3:16-17; 6:19-20). ದೋಗ್ ವಾ ತೇಗ್ ಆಪ್ಲ್ಯಾ ನಾಂವಾನ್ ಜಮ್ಲ್ಯಾತ್ ಥಂಯ್ ಆಪುಣ್ ಹಾಜರ್ ಆಸಾ ಮ್ಹಣ್ ಜೆಜುನ್ ಖಾತ್ರಿ ದಿಲ್ಯಾ (ಪಳೆ, ಮಾತೆವ್ 18:20).

ಉಗ್ಡಾಪಣಾಚ್ಯಾ ಪ್ರೇರಣಾನ್ ವಾತಿಕನ್ ದುಸ್ರಿ ಸಭಾ ಅಶೆಂ ಶಿಕಯ್ತಾ: ದೆವಾನ್ ಮನ್ಶಾಂಕ್ “ಎಕಾಮೆಕಾ ಥಂಯ್ ಬಾಂದ್ ವಾ ಸಂಬಂಧ್ ನಾತ್ಲಲಿಂ ವಯುಕ್ತಿಕ್ ಮನ್ಶಾಂ ಕಶಿಂ ನ್ಹಯ್ ಬಗರ್ ಭಾಗೆವಂತ್ಪಣಾನ್ ಆಪ್ಣಾಕ್ ವಳ್ಳತಾತ್ ಆನಿ ಆಪ್ಲಿ ಸೆವಾ ಕರ್ತಾತ್ ತಸಲಿ ಏಕ್ ಪರ್ಜಾ ಕಶಿ ಕರುನ್ ತಾಂಕಾಂ ಬಚಾವ್ ಕರುಂಕ್ ಖುಶಿ ವ್ಹಲಿ” (LG 9). ದೆವಾಚ್ಯಾ ಪುತಾನ್ ಹ್ಯೆ ಸಂಸಾರಿಂ “ಸಾರ್ವತ್ರಿಕ್ ಸಾಕ್ರಾಮೆಂತ್” ಕಸೊ ಪವಿತ್ರ್ ಸಭಾ ಸ್ಥಾಪ್ಲ್ಯಾ (LG 48), ಮ್ಹಣ್ಣೆ ಸಗ್ಳ್ಯಾ ಲೊಕಾಕ್ ಸಾಲ್ವಾಸಾಂವಾಚೊ ಏಕ್ ಘುರ್ತ್ ಆನಿ ಏಕ್ ಹಾತೆರ್; ಪವಿತ್ರ್ ಸಭಾ ದೆವಾಕ್ ಮಹಿಮಾ ದಿಂವ್ಕ್, ಸಗ್ಳ್ಯಾ ಸಂಸಾರಾಕ್ ಬಚಾವ್ಚೆ ಖಬ್ರೆ ಸಂಗಿಂ ಸುವಾರ್ತಾ ಪರ್ಗಟುಂಕ್ ಆನಿ ಜೆಜುಚೊ ಮೊಗಾಚೊ ಉಪದೆಸ್ ಜಿಯೆಂವ್ಕ್ ಹ್ಯೆ ಸಂಸಾರಿಂ ಆಸಾ.

ದೆವಾಚಿ ಯಾತ್ರಿಕ್ ಪರ್ಜಾ ಕಶಿ ಸಂಸಾರಿಂ ಪವಿತ್ರ್ ಸಭೆಕ್ ದೆವಾಚ್ಯಾ ಭುರ್ಗ್ಯಾಂಚೆಂ ಘನ್ ಆನಿ ಸ್ವತಂತ್ರ್ ಆಸಾ. ದೆವಾಚ್ಯಾ ಭುರ್ಗ್ಯಾಂಚ್ಯಾ ಕಾಳ್ಜಾಂತ್ ಏಕ್ ದೆವಾಳ್ ಕಶೆಂ ಪವಿತ್ರ್ ಅತ್ಮೊ ವಸ್ತಿ ಕರ್ತಾ. ಜೆಜುನ್ ಆಮ್ಚೊ ಮೋಗ್ ಕೆಲೊ ತಸೊ ನವೊ ಉಪದೆಸ್ ತಾಂಚೆಂ ನವೆಂ ನಿಯಮ್ (ಪಳೆ, ಜುವಾಂವ್ 13:34). ದೆವಾಚೆಂ ರಾಜ್ ತಾಚೊ ಶೆವಟ್ (LG 9). ಏಕ್ ಸಮುದಾಯ್ ಕಶಿ ಪವಿತ್ರ್ ಸಭೆ

ಥಂಯ್ ಏಕ್ ಗುಂಡಾಯೆಚಿ ಎವ್ಕರಿಸ್ತಿಕ್ ಸಮ್ಜಣಿ ಆಸಾ ಆನಿ ಆಮ್ಚೊ ಅತ್ಮಿಕ್ ಗರ್ಜೊ ಪುರ್ತೊ ಕರ್ಚೊ ಖಾತಿರ್, “ಅತ್ಮಾನ್ ಆನಿ ಸತಾನ್” (ಜುವಾಂವ್ 4:24) ದೆವಾಕ್ ಆರಾಧನ್ ಭೆಟೊಂವ್ಕ್ ತಿಕಾ ಸುಮತಿ ಜಾಯ್. ಸುರ್ದಿಲಿಂ ಕ್ರಿಸ್ತಾಂವಾಂ ಘರಾಂನಿ ಉಂಡೊ ಮೊಡ್ತಾಲಿಂ. ಮಿಲಾನಾಚ್ಯಾ ಧಾರ್ಮಿಕ್ ಸುಟ್ಕೆಚ್ಯಾ ಮಸುದ್ಯಾ ಉಪ್ರಾಂತ್ (313 ವರ್ಸಾ) ತಾಣಿಂ ಇಗರ್ಜೆಚಿಂ ಬಾಂದ್ಪಾಂ ಉಬಾರುಂಕ್ ಸುರು ಕೆಲೆಂ. ಹಾಂಗಾ ಸಕ್ಲಾ ದಿಲ್ಯಾತ್ ತೆ ಥೊಡೆ ವಿಶಯ್ ಇಗರ್ಜಾಂಚೆಂ ಘನ್, ಉದ್ದೇಶ್ ಆನಿ ಪವಿತ್ರ್ಪಣ್ ಸ್ಪಷ್ಟ್ ಕರ್ತಾತ್. ಜಿವ್ಯಾ ದೆವಾಚೆಂ ಮಂದಿರ್, ಸತಾಚೊ ಖಾಂಬೊ ಆನಿ ಬುರುಜ್ ಆಸ್ಲೆಲೆ ದೆವಾಚೆ ಪವಿತ್ರ್ ಸಭೆಂತ್ (1 ತಿಮೊಥಿ 3:15) ಕಸ್ಲೆಂ ವರ್ತನ್ ದಾಕೊಂವ್ಚೆಂ ಮ್ಹಣ್ ಮನಾಂತ್ ಹಾಡ್ತಿತ್. ಮಾಗ್ಣೆಂ ಆನಿ ಆರಾಧನಾಕ್ ಮ್ಹಣ್ ಆಪ್ಣಾ ಭಿತರ್ ಘೆವ್ನ್ ಆಸ್ಲೆಲೆಂ ಇಗರ್ಜೆಚೆಂ ಬಾಂದಪ್ಚೆ ಸಗ್ಳ್ಯಾ ಪವಿತ್ರ್ ಸಭೆಚೊ ಭಾಯ್ಲೊ ಘುರ್ತ್.

i. ಏಕ್ ಬಾಂದಪ್ ಕಶೆಂ ಇಗರ್ಜೆಚೆಂ ಘನ್ ಕಿತೆಂ?

ಇಗರ್ಜೆ ದೆವಾಚೆಂ ಘರ್ ಆನಿ ಮಾಗ್ಜೆಚಿ ಸುವಾತ್ ಮ್ಹಣ್ ಆಮಿ ಖಂಡಿತಾ ಮಾಂದ್ತಾಂವ್. “ತುಂ ಎಕ್ಲೊಚ್ ಪವಿತ್ರ್, ತುಂ ಎಕ್ಲೊಚ್ ಸೊಮಿ, ತುಂ ಎಕ್ಲೊಚ್ ಭೊವ್ ವರ್ತೊ” ಮ್ಹಳ್ಳೊ ಜೆಜು ಕ್ರಿಸ್ತ್ ಥಂಯ್ ಹಾಜರ್ ಆಸಾ. ಪಾತ್ರಿಯಾರ್ಕ್ ಜಾಕೊಬಾಚ್ಯಾ ಉತ್ರಾಂನಿ ಆಮಿ ಅಶೆಂ ವಳ್ಳತಾಂವ್: “ಕಿತ್ಲೊ ಭಿರಾಂಕುಳ್ ಹೊ ಜಾಗೊ! ಹೆಂ ದೆವಾಚೆಂಚ್ ಘರ್ ಶಿವಾಯ್ ದುಸ್ರೆಂ ಕಿತೆಂಚ್ ನ್ಹಯ್. ಹೊ ಸರ್ಗಾಚೊ ದಾರ್ವಟೊ” (ಉತ್ರತಿ 28:17). ವ್ಹಡ್ ಭಾವಾಡ್ತಾನ್ ಇಗರ್ಜೆಕ್ ಯೆತಲಿಂ ದೆವಾಚೆ ಹಾಜ್ರೆನ್ ಭರ್ಲೆಲೆಂ ಸಗ್ಳೆಂ ವಾತಾವರಣ್ ಅಸಲೆಂ ವಿಜಿತ್ ಕರ್ಪಿ ಮ್ಹಣ್ ಭೊಗ್ತಾತ್.

ii. ದೆವಾಚೆ ಇಗರ್ಜೆಂತ್ ಆಮ್ಚೊ ಹುಸ್ಕೊ ಕಿತೆಂ ಜಾಂವ್ಕ್ ಜಾಯ್?

ತೈ ಸುವಾತೆಕ್ ಜೆಜು ಥಂಯ್ ದೆವಾಕ್ ಭೆಟುಂಕ್ ವೆತಾಂವ್ ಮ್ಹಣ್ ಆಮಿ ಪಾತ್ಯೆಂವ್ಕ್ ಜಾಯ್. ಕ್ರಿಸ್ತ್ ಆಮ್ಚೆ ಮಧೆಂ ವೆವ್ಗ್ಯಾ ರಿತಿಂನಿ ಹಾಜರ್ ಆಸಾ ಮ್ಹಣ್ ದುಸ್ರೆ ವಾತಿಕನ್ ಸಭೆನ್ ಭರ್ ದಿಲಾ: “ಎವ್ಕರಿಸ್ತಾಚ್ಯಾ ಸಾಕ್ರಾಮೆಂತ್ಯಾಂತ್ ಆಪ್ಲ್ಯಾ ಮ್ಹಣಿಯಾರ್ಯಾ ಥಂಯ್ ಮಾತ್ ನ್ಹಯ್ ಪೂಣ್ ಎವ್ಕರಿಸ್ತಿಕ್ ಉಂಡ್ಯಾ ವಾಯ್ನಾಂತ್ ತೊ ಖೆರಿತ್ಪಣಿಂ ಹಾಜರ್ ಆಸಾ... ತೊ ಆಪ್ಲ್ಯಾ ಉತ್ರಾಂತ್ ಹಾಜರ್

ಆಸಾ. ಇಗರ್ಜೆಂತ್ ಪವಿತ್ರ್ ಪುಸ್ತಕ್ ವಾಚಾನಾ ತೊಚ್ ಉಲಯ್ತಾ. ನಿಮಾಣೆಂ, ಪವಿತ್ರ್ ಸಭಾ ಮಾಗ್ಜಾನಾ ಆನಿ ಗಾಯಾನಾ ತೊ ಹಾಜರ್ ಆಸಾ, ಕಿತ್ಯಾಕ್ ಜಂಯ್ ದೋಗ್ ವಾ ತೇಗ್ ಮ್ಹಜೆ ನಾಂವಿಂ ಸಾಂಗಾತಾ ಮೆಳ್ತಾತ್ ಥಂಯ್ ಹಾಂವ್ ತಾಂಚೆ ಮದ್ಲತ್ ಆಸಾಂ (ಮಾತೆವ್ 18:20) ಮ್ಹಣ್ ತಾಣೆಂ ಭಾಸಾಯ್ಲಾಂ (SC 7).

iii. ಇಗರ್ಜೆ ಬಾಂದಪ್ ಮ್ಹಳ್ಳಾರ್ ಕಿತೆಂ? ತೆಂ ಕಿತ್ಯಾಕ್ ಬಾಂದ್ಲಾಂ?

ಪವಿತ್ರ್ ಸಭೆಚೆಂ ನಿಯಮ್ (code of canon law) ಇಗರ್ಜೆ “ದಯ್ಜಿಕ್ ಆರಾಧನಾ ಖಾತಿರ್ ಆಸ್ಲೆಂ ಪವಿತ್ರ್ ಬಾಂದಪ್” ಮ್ಹಣ್ (CIC 1214). ಕಥೊಲಿಕ್ ಪವಿತ್ರ್ ಸಭೆಚಿ ದೊತೊರ್ನ್ ಅಶೆಂ ಶಿಕಯ್ತಾ: “ದೆವಾಚ್ಯಾ ಹ್ಯಾ ಘರಾಂತ್, ಕ್ರಿಸ್ತ್ ಖರೊಚ್ ಹಾಜರ್ ಆಸಾ ಆನಿ ಕ್ರಿಯಾಳ್ ಆಸಾ ಮ್ಹಣ್ ಹ್ಯೆ ಸುವಾತೆರ್ ಆಸ್ಚ್ಯಾ ಘುರ್ತಾಂಚ್ಯಾ ಸತಾ ಆನಿ ಸಮತೋಲನಾ ವರ್ವಿಂ ದಾಕಯ್ಲೆ” (CCC 1181). ಎವ್ಕರಿಸ್ತಾಚೆಂ ವರ್ತೆಂ ಮಾಗ್ಣೆಂ ವಿಸ್ತಾರ್ಲೆಂ ಆನಿ ಆಪ್ಣಾ ಭಿತರ್ ಘೆಂವ್ಚೆಂ ಧ್ಯಾನ್ ಆನಿ ವೊಗಪಣಾಚ್ಯಾ ಮಾಗ್ಜಾಕ್ ಹಿ ಸುವಾತ್ ಆಮ್ಕಾಂ ಆಪಯ್ತಾ” (CCC 1185). “ದೆಕುನ್ ಸುವಾರ್ತೆಚ್ಯಾ ಪವಿತ್ರ್ ಲಕ್ಷಣಾಕ್ ಸಾರ್ಕೆಂ ಪಡನಾ ತೆಂ ಕಾಡುಂಕ್ ಜಾಯ್” (CIC 1220).

iv. ಇಗರ್ಜೆಂತ್ ಚಲೊಂವ್ಚ್ಯಾ ಸಗ್ಳ್ಯಾ ಕಾರ್ಯಾಂ ಪಯ್ಲಿ ಎವ್ಕರಿಸ್ತಾಕ್ ಕೇಂದ್ರ್ ಸ್ಥಾನ್ ಆಸಾ.

ಎವ್ಕರಿಸ್ತ್ ಕ್ರಿಸ್ತಿ ಜೆಣಿಯೆಚಿ ಝರ್ ಆನಿ ಶಿಖರ್ (LG 11) ಆನಿ ಎವ್ಕರಿಸ್ತಾಂತ್ ಪವಿತ್ರ್ ಸಭೆಚೆಂ ಸಗ್ಳೆಂ ಅತ್ಮಿಕ್ ಬರೆಪಣ್ ಆಸಾ, ಮ್ಹಣ್ಣೆ ಕ್ರಿಸ್ತ್, ಆಮ್ಚೆಂ ಪಾಸ್ಕ್ (PO 5; CCC 1324), ಆನಿ “ಎವ್ಕರಿಸ್ತಾ ವಿಣೆಂ ಜಿಯೆಂವ್ಕ್ ಅಸಾಧ್ಯ್” (Sacramentum caritatis 95) ಮ್ಹಣ್ ಅಬಿತೆನಚ್ಯಾ ಮಾಡಿರಾಂನಿ ಮ್ಹಳಾಂ. ದೆಕುನ್ ಪವಿತ್ರ್ ಸುವಾತ್ ವಾ ಭೊವ್ ಪವಿತ್ರ್ ಎವ್ಕರಿಸ್ತ್ ಸಂಭ್ರಮ್ತಾತ್ ಆನಿ ವಾಂಟ್ಲಾತ್, ಭಾವಾಡಿ ಜಮ್ತಾತ್ ಆನಿ ಸಾಕ್ರಿಫಿಸಾಚೆ ಅಲ್ತಾರ್ ದೆವಾಚೊ ಪೂತ್ ಆಮ್ಚ್ಯಾ ಸೊಮ್ಯಾಚಿ ಹಾಜಿ ಆಸಾ ಆನಿ ಸಕತ್ ಆನಿ ಬೆಸಾಂವಾಂ ಭಾವಾಡ್ತಾಂಚೆರ್ ಘಾಲ್ತಾತ್, ತಿ ಸುವಾತ್ ಖಿತಾವಿಣ್ ಆನಿ ಮಾಗ್ಜಾಕ್ ಆನಿ ಪವಿತ್ರ್ ಕಾರ್ಯಾಂಕ್ ಫಾವೊ ತಸಲಿ ಜಾಯ್” (PO 5; ef. CCC 1180). ಜಿಂ ಜವಾಬ್ದಾರ್ ಆಸಾತ್ ತಾಣಿಂ ಇಗರ್ಜೊ ನಿತಳ್, ಸೊಬಿತ್ ಆನಿ ಸಂಭ್ರಮಿಕ್ ಆಸಲೆಂ ಪಳೆಂವ್ಕ್

ಜಾಯ್.

v) ಅತ್ಮಿಕ್ ಸಂಸಾರಿಪಣ್ (Spiritual worldliness):

ಪಾಪಾ ಫಾನ್ಸಿಸ್ ಸಾಂಗ್ತಾ ತಶೆಂ ಆಜ್ ಸ್ವ ಮಹಿಮಾ ವಾಡಯ್ತಾ ತಸಲೆಂ ಅತ್ಮಿಕ್ ಸಂಸಾರಿಪಣ್ ಇಗರ್ಜಾಂ ಭಿತರ್ ರಿಗುನ್ ಆಸಾ ಆನಿ ತೆಂ ಆಮ್ಚ್ಯಾ ಭಾವಾಡ್ತಾಕ್ ಮಾರಕಾರ್ ಜಾವ್ನ್ ಆಸಾ. “ಅತ್ಮಿಕ್ ಸಂಸಾರಿಪಣ್ ಜೆಂ ದೇವ್‌ಭಿರಾಂತಿಚೆ ದಾಕೊವ್ಣೆ ಪಾಟ್ಲ್ಯಾನ್ ಆನಿ ಪವಿತ್ರ್ ಸಭೆಚ್ಯಾ ಮೊಗಾ ಪಾಟ್ಲ್ಯಾನ್ ಲಿಪ್ತಾ ತೆಂ ಸೊಮ್ಯಾಚಿ ಮಹಿಮಾ ನ್ಹಯ್ ಪೂಣ್ ಮನ್ಶಾಚಿ ಮಹಿಮಾ ಆನಿ ಖಾಸ್ತಿ ಬರೆಪಣ್ ಆಶೆತಾ... ಹೆಂ ಸೊಮ್ಯಾಚಿ ನ್ಹಯ್ ಆಪ್ಣಾಚಿ ಖುಶಿ ಸೊಡ್ಪಿ ಏಕ್ ಕುಯುಕ್ತೆಚಿ ವಾಟ್ (ಫಿಲಿಪ್ಪಿ 2:21). ಹೆಂ ಜಾಗ್ರುತ್ಯಾಯೆನ್ ಘಡ್ಲಲ್ಯಾ ದಾಕೊವ್ಣ್ಯಾಂಚೆರ್ ರೊಂಬ್ಲೆಲೆಂ ಆಸಾ ಮ್ಹಣ್ಚೆ, ಹೆಂ ಸದಾಂಚ್ ಭಾಯ್ಲ್ಯಾ ಪಾತ್ಕಾಚೆರ್ ಲಾಗುನ್ ಆಸನಾ; ಭಾಯ್ಲ್ಯಾನ್ ಸಗ್ಳೆಂ ದಿಸುಂಕ್ ಜಾಯ್ ತಶೆಂ ದಿಸ್ತಾ” (EG 93). ಪಾತ್ಕಾಚೊ ಅಪಾಯ್ ಆಮ್ಚ್ಯಾ ದಾರಾರ್ ಆಸಾ, ಆನಿ ಆಮಿ ತಾಚೆರ್ ಜಯ್ತ್ ವ್ಹರಿನಾಂವ್ ತರ್ ತೆಂ ಆಮ್ಚೆರ್ ಜಯ್ತ್ ವ್ಹರಲೆಂ (ಪಳೆ, ಉತ್ರತಿ 4:7).

vi) ಇಗರ್ಜೆ ಸೊಮ್ಯಾಕ್ ಭೆಟಯ್ಲಿ:

ಮಾಗ್ಣೆಂ ಆನಿ ಪವಿತ್ರ್ ತೆಲಾಂಚೆ ಮಾಖ್ಣೆ ವರ್ವಿಂ ಇಗರ್ಜೆ ಸೊಮ್ಯಾಕ್ ಭೆಟಯ್ಲಿ ಆಸಾ ಮ್ಹಣ್ ಆಮಿ ಖರೆಪಣಿಂ ಮಾಂದ್ತಾಂವ್. ಆಲ್ತಾರ್‌ಯಿ, ತೆಲಾಯ್ಲಲ್ಯಾ ಕ್ರಿಸ್ತಾಚಿ ಪ್ರತಿನಿಧಿ ಕಶಿ ಆಸುಂಕ್ ತೆಲಾಯ್ಲಲಿ ಆಸಾ. ಆಮ್ಕಾಂಯ್ ತ್ಯಾಚ್ ತೆಲಾನ್ ಬಾಪ್ತಿಜ್ಯಾಚ್ಯಾ ಕ್ರಿಜ್ಯಾಚ್ಯಾ ಆನಿ ಯಾಜಕ್ ಆನಿ ಬಿಸ್ಪಾಂಕ್ ಒಡ್ಡಿ ವೆಳಾ ತೆಲಾಯ್ಲಲೆಂ ಆಸಾ. ಆಮಿ ಆಮ್ಚೆಂ ನ್ಹಯ್. ಆಮಿ ಫಕತ್ ತಾಚಿಂ (ಪಳೆ, 1 ಕೊರಿಂಥ್ 6:19). ಗ್ರೀಕ್ ಉತರ್ ‘ಕಿರಿಯಾಕೆ’ ಆನಿ ಜಾಚೆ ಥಾವ್ನ್ ಇಂಗ್ಲಿಷ್ ಉತರ್ ‘ಚರ್ಚ್’ ಆನಿ ಜರ್ಮನ್ ಉತರ್ ‘ಕೀರ್ಚ್’ ಘೆತ್ಲಾಂತ್ ತಾಚೊ ಅರ್ಥ್ “ಜೆಂ ಸೊಮ್ಯಾಚಿಂ” (CCC 751). ‘ಚರ್ಚ್’ ಮ್ಹಳ್ಳ್ಯಾ ನಾಂವಾರ್ ವಳ್ಕುಂಚೆಂ ಬಾಂದಪ್ ಆನಿ ಸಮುದಾಯ್ ಸೊಮ್ಯಾನ್ ಅಸ್ತಿತ್ವಾಕ್ ಹಾಡ್ಲಾ ಆನಿ ಆಜುನ್ ಚಡ್ಡಿಕ್ ವಾಸ್ತವಿಕತೆ ತೆವ್ಚಿಂ ವಾಟ್ ದಾಕಯ್ತಾ. ಇಗರ್ಜೆಚ್ಯಾ ಪ್ರತಿಷ್ಠಾಪನಾ ವೆಳಾ ಬಿಸ್ಪ್ ಅಶೆಂ ಗಾಯ್ತಾ: “ಹಾಂಗಾ ಖಿರ್ಯಾ ದೆವಾಳಾಚ್ಯಾ ಮಿಸ್ತೆರಾಚಿ ಸಾವ್ಣಿ ಆಸಾ, ಹಾಂಗಾ ಸರ್ಗಿಂಚ್ಯಾ ಜೆರುಜಲೆಮಾಚೆಂ ರೂಪ್ ಆಸಾ.” ದೆಕುನ್ ಏಕ್ ಬಾಂದಪ್ ಕಶೆಂ ಇಗರ್ಜೆ ಏಕ್ ಘುರ್ತ್, ರುಪ್ಣೆಂ

ಆನಿ ಸರ್ಗಿಂಚ್ಯಾ ಸಂಗಿಂಚಿ ಪ್ರತಿನಿಧಿ ಕಶಿ ಆಸಾ. ತಿ ಆಮಿ ಉಣ್ಯಾ ವೊಲಾಚ್ಯಾ ಸಂಗಿಂಚ್ಯಾ ಜಾಗ್ಜಾಂಚ್ಯಾ ಪಾಂವ್ಡ್ಯಾಕ್ ಹಾಡುಂಕ್ ಜಾಯ್.

vii) ಲವ್ಚಿಕ್ ಆನಿ ಸಾಮಾಜಿಕ್ ಕಾರ್ಯಾಂ:

ಇಗರ್ಜೆ ದೆವಾಕ್, ಆಮ್ಕಾಂ ಆನಿ ಆಮ್ಚ್ಯಾ ಸಾಲ್ವಾಸಾಂವಾ ಖಾತಿರ್ ಭೆಟಯ್ಲಾ ಆಸ್ತಾಂ ಥಂಯ್ ಆಸ್ತಾಂ ಥಂಯ್ ಲವ್ಚಿಕ್ ಆನಿ ಸಾಮಾಜಿಕ್ ಕಾರ್ಯಾಂ ಕರುಂಕ್ ನಜೊ. ಮಾಗ್ಜೆಂ ಘರ್ ವ್ಯಾಪಾರಾಚಿ ಸುವಾತ್ ಜಾವ್ನ್ ಬದ್ಲೆಲಿ ಪಳೆಲ್ಲ್ಯಾ ಜೆಜುಚೊ ಪವಿತ್ರ್ ರಾಗ್ ಪೆಟ್ಲೊ. ತಾಣೆಂ ಏಕ್ ಚಾಬುಕ್ ವಿಣ್ಣೆಂ ಆನಿ ವಿಕ್ಲಲ್ಯಾಂಕ್ ಆನಿ ಘೆತಲ್ಯಾಂಕ್ ಭಾಯ್ತ್ ಧಾಂವ್ಡಾಯ್ಲೆ. ತಾಣೆಂ ತಾಂಕಾಂ ಮ್ಹಳೆಂ: “ಮ್ಜೆಂ ಘರ್ ಮಾಗ್ಜೆಂ ಘರ್ ಮ್ಹಣ್ ಆಪಯ್ಲೆ; ಅಶೆಂ ಪವಿತ್ರ್ ಪುಸ್ತಕಿಂ ಬರಯ್ಲಾಂ; ಪೂಣ್ ತುಮಿ ತೆಂ ಚೊರಾಂಚೆಂ ಭುಂಯಾರ್ ಕೆಲಾ!” (ಮಾತೆವ್ 21:13); “ಮ್ಜಾಚ್ಯಾ ಬಾಪಾಚೆಂ ಘರ್ ಏಕ್ ವ್ಯಾಪಾರಾಚಿ ಸಾಂತ್ ಕರಿನಾಕಾತ್” (ಜುವಾಂವ್ 2:16). ಥಂಯ್, ಆರಾಧನಾಚಿ ಸುವಾತ್ ಮುನಾಘೊ ಜೊಡ್ಚ್ಯಾ ವ್ಯಾಪಾರಾಚೊ ಜಾಗೊ ಕೆಲ್ಲಿ. ಜೆಜುಚ್ಯಾನ್ ಹೆಂ ಪಳೆವ್ನ್ ಸೊಸುಂಕ್ ಜಾಲೆನಾ. ಇಗರ್ಜೆ ವಾಪರ್ಚೆ ಬಾಬಿನ್ ಆಮಿ ಜೆಜುಚ್ಯಾ ಹ್ಯಾ ವರ್ತನಾ ವಿಶಿಂ ಗಂಭೀರಾಯೆನ್ ಗುಮನ್ ದಿಂವ್ಕ್ ಜಾಯ್.

viii) ಇಗರ್ಜೆಂತ್ ಕಸಲಿಂ ಕಾರ್ಯಾಂ ಕರುಂಕ್ ಪರ್ವಣಿ ಆಸಾ?

ಸಂಪ್ರದಾಯಾ ಪ್ರಕಾರ್ ದಾನಿಂಕ್ ಮಾನ್ ದಿಂವ್ಕ್ ಮಿಸಾ ಆದಿಂ ವಾ ಉಪ್ರಾಂತ್ ವಾತಿ ವಾಂಟುಂಕ್, ಪ್ರಸಾದ್ ಪ್ರಾರ್ಥನಾ ಉಪ್ರಾಂತ್ ವಾ ನಿಮಾಣ್ಯಾ ಆಶಿರ್ವಾದಾ ಉಪ್ರಾಂತ್ ಕಳೊವ್ಣೊ ಕರುಂಕ್, ರಿತಿಂಚ್ಯಾ ಪುಸ್ತಕಾಂತ್ ಆಸಾ ತಶೆಂ ಮರ್ಣಾಚಿ ಶ್ರದ್ಧಾಂಜಲಿ ದಿಂವ್ಕ್; ನವ್ಯಾ ಫಿರ್ಗಜ್ ಯಾಜಕಾಕ್ ಸೆವೆ ಸ್ಥಾನಾರ್ ಬಸೊಂವ್ಕ್ ಆನಿ ಸಂಬಂಧಿತ್ ಸೆರೆಮನಿ ಇತ್ಯಾದಿ. ಫಿರ್ಗಜ್ ಕುಟ್ಮಾಚ್ಯಾ ಸಾಂದ್ಯಾಂನಿ ಪುರಸ್ಕಾರ್ ಜೊಡ್ಚ್ಯಾತ್ ತೆದ್ನಾಂ ಫಿರ್ಗಜ್ ವಿಗಾರಾನ್ (ವಾ ತಾಚ್ಯಾ ನಾಂವಾನ್ ಕಳೊವ್ಣಿ ದಿತಾತ್ ತಾಣಿಂ) ಕಳೊವ್ಣೆ ವೆಳಿಂ ಮೊಟ್ವಾನ್ ಉಲ್ಲಾಸುಂಚಿಂ ಉತ್ರಾಂ ಉಲೊವ್ಣೆತ್. ಸಂಭ್ರಮಿತ್ ಸಂದರ್ಭಾಂನಿ ಆನಿ ಮರ್ಣಾಂಚ್ಯಾ ವೆಳಾರ್ ಫೊಟೊಗ್ರಫಿ, ವೀಡಿಯೊಗ್ರಫಿ ಆನಿ ಲೈವ್ ಸ್ಟ್ರೀಮಿಂಗಾಕ್ ಅವ್ಕಾಸ್ ಆಸಾ. ಇಗರ್ಜೆಚ್ಯಾ ಆನಿ ಲಿತುರ್ಜಿಕ್ ಆಚರಣಾಚ್ಯಾ ಪವಿತ್ರ್ಪಣಾಕ್ ಜೊಕ್ಲೊ ಮಾನ್ ದಿವ್ನ್ ಆನಿ

→3 “ಮುಜಿಂ ಘರ್ ಮಾಗ್ಯಾಚಿಂ ಘರ್ ಮುಣ್ ಆಪಯಲೆ”

ಘುಡ್ಯಾ ಭಾಗಾಂತ್ ಸಾಂಗ್ಲಾಂ ತಿಂ ಸುಚನಾಂ ಪಾಳುನ್ ತೆಂ ಕರುಂಕ್ ಜಾಯ್.

ix) ಕಿತ್ಯಾಕ್ ಪರ್ವಣಿ ನಾ?
ಶೋಲ್, ರೆಫುಲೆ, ತುರೆ, ಯಾದಿಸ್ತಿಕಾ, ಇನಾಮಾಂ ವಾಂಟ್ಲಿಂ, ಜಲ್ಮಾ ದಿಸಾಕ್ ಕೇಕ್ ಕಾತರ್ಲಿ ಆನಿ ಗಾಂವ್ಚೆಂ, ಗೊಡ್ಯೆಂ ಆನಿ ಖಾಣ್ ವಾಂಟ್ಲಿಂ, ಅಸಲ್ಯಾ ಉಲ್ಲಾಸುಂಚ್ಯಾ ಕಾರ್ಯಾಂಕ್, ಲಾಂಬ್ ಆದೆವ್ನ್ ಕಾರ್ಯಾಂಕ್ ಪರ್ವಣಿ ನಾ. ಬೂಕ್ ವಾ ಸಿಡಿ ಪರ್ಗಟುಂಕ್ ಆಲ್ತಾರ್ ಏಕ್ ಸುವಾತ್ ನ್ಹಯ್. ಫೊರ್ಟಿಕೊ ವಾ ಹೊಲಾಕ್ ವಚುಂಕ್ ಸಾಂಗ್ಲಾರ್ ಲೋಕ್ ರಾಂವ್ಚೊ ನಾ ಮ್ಹಳ್ಳೆಂ ನೀಬ್ ಇಗರ್ಜೆಚ್ಯಾ ಪವಿತ್ರಪಣಾ ವಿಶಿಂ ಚಿಂತಪ್ ದಾಕಯ್ತಾ ಆನಿ ಥಂಯ್ಚೆಂ ಮಾಗ್ಯಾಚೆಂ ವಾತಾವರಣ್ ಉಲ್ಲಾಸುಂಕ್ ವಾ ಲೊಕಾಚೆ ಮಿಶೆ ಪ್ರಕಾರ್ ಬದ್ಲಿ ಕರುಂಕ್ ಜಾತಾ ಮ್ಹಣ್ ಕಳಯ್ತಾ. ಇಗರ್ಜೆ ಏಕ್ ಕಾರ್ಯಾಸಾಲ್ ಕರುಂಕ್ ಪರ್ವಣಿ ನಾ. ತಶೆಂಚ್ ಮೀಸ್ ಜಾಲ್ಲೆಂಚ್ ಆಲ್ತಾರಿ ಮುಕಾರ್ ಕದಲಾಂ ಮಾಂಡುನ್ ಕಾರ್ಯೆಂ ಕರ್ಚೆಂ, ಆತಾಂಚ್ ಆಮಿ ಕಿತೆಂ ಸಂಭ್ರಮ್ಲಾಂ ತ್ಯೆ ವಿಶಿಂ ಆಮಿ ಗಂಭೀರ್ ನಾಂವ್ ಮ್ಹಣ್ ದಾಕಯ್ತಾ. ಆಮಿ ವೆಗಿಂಚ್ ಸಾರ್ಕಿ ಎವ್ಜಣ್ ಕೆಲ್ಯಾರ್ ಆಮಿ ಉಲ್ಲಾಸುಂಚಿಂ ಕಾರ್ಯೆಂ ಎಕ್ಳೆ ಫಾವೊಲ್ಯೆ ಸುವಾತೆರ್, ತ್ಯೆ ಖಾತಿರ್ ಜೊಕ್ಕೊ ವೇಳ್ ದಿವ್ನ್ ಕರ್ತೆತ್.

x) ಆಮ್ಚಿ ಮುಸ್ತಾಯ್ಕಿ:
ತ್ಯಾ ವೆಳಾಕ್ ಜೊಕ್ತಿ ಜಾಲ್ಲಿ ಆಸುಂಕ್ ಜಾಯ್. ಆಮಿ ರಾಷ್ಟ್ರಾಚ್ಯಾ ಅಧ್ಯಕ್ಷಾಕ್ ಮೆಳುಂಕ್ ಸಾದ್ಲೆ ಮುಸ್ತಾಯ್ಕಿರ್ ವಚನಾಂವ್ ಮೂ? ಆಮಿ ಇಗರ್ಜೆಕ್ ವೆಚಿಂ ದೆವಾಕ್ಚೆ ಮೆಳುಂಕ್ ಆನಿ ತಾಕಾ ಆಮ್ಚ್ಯಾ ಜಿವಿತಾಂತ್ ಘೆಂವ್ಕ್. ಹ್ಯಾ ಇರಾದ್ಯಾ ಥಾವ್ನ್ ಭಕ್ತಿಕಾಂಚಿಂ ಗುಮಾನ್ ಘುಂವ್ಚಾಯ್ತಾ ತಸಲ್ಯೆ ಮುಸ್ತಾಯ್ಕಿಕ್ ಪರ್ವಣಿ ನಾ. ಆಮ್ಚಿ ಮುಸ್ತಾಯ್ಕಿ ಆಮ್ಚ್ಯಾ ಸೊಮ್ಯಾಕ್ ಆನಿ ತಾಚ್ಯಾ ಲೊಕಾಕ್ ಆಮಿ ಕಿತ್ಲೊ ಮಾನ್ ದಿತಾಂವ್ ತೆಂ ದಾಕಯ್ತಾ. ಅರ್ಥೆಂ ಪ್ಯಾಂಟ್, ತ್ರಿ ಫೊರ್ತ್, ಛಾಪ್ಲಿಂ ಟಿ ಶರ್ಕಾಂ, ಕಾತಿಕ್ ಲಾಗ್ಲಿ ಮುಸ್ತಾಯ್ಕಿ, ಬೆಳಾಚಿ ಮುಸ್ತಾಯ್ಕಿ, ದೊಂಫೆ ಆಸ್ಲಿಂ ಜೀನ್, ಆನಿ ಕೂಡ್ ದಾಕಯ್ತಾ ತಸಲಿ ಹೆರ್ ಕಸಲಿಯ್ ಮುಸ್ತಾಯ್ಕಿ ಪವಿತ್ರ ಜಾಗ್ಯಾಕ್ ನಾ ಫಾವೊ. ಸೊಮ್ಯಾಕ್ ಮೆಳುಂಕ್ ವೆತಾನಾ ಆಪ್ಲಿಂ ಭುರ್ಗಿಂ ಕಶೆಂ ನ್ಹೆಸ್ತಾತ್ ತ್ಯೆ ವಿಶಿಂ ಜಲ್ಮದಾತಾರಾಂನಿ ಚಡ್ಡಿಕ್ ಗುಮಾನ್ ದಿಂವ್ಕ್ ಜಾಯ್. ದೆವಾಚಿಂ ಉತರ್ ವಾಚುಂಕ್, ಕೀರ್ತನಾಂ ಗಾಂವ್ಕ್ ಆನಿ

ಭಾವಾಡ್ಪಾಂಚಿಂ ಮಾಗ್ಣಿಂ ವಾಚುಂಕ್ ಆಲ್ತಾರಿಕ್ ವೆತಾತ್ ತಾಣಿಂ ಆಪ್ಲೆ ಮುಸ್ತಾಯ್ಕಿ ವಿಶಿಂ ವಿಶೇಸ್ ಗುಮಾನ್ ದಿಂವ್ಕ್ ಜಾಯ್.

ಇಗರ್ಜೆ ಬಾಂದಪ್ ವೆವೆಗ್ಳಿಂ ಕಾರ್ಯೆಂ ಚಲೊಂವ್ಚಿ ಸುವಾತ್ ನ್ಹಯ್. ಮೀಸ್ ಏಕ್ ಸಾಂಸ್ಕೃತಿಕ ಕಾರ್ಯೆಂ ನ್ಹಯ್. ಹೆಂ ಏಕ್ ಪವಿತ್ರ ಬಾಂದಪ್, ಸೊಮ್ಯಾನ್ ಆಮ್ಚ್ಯಾಂ ದಿಲ್ಲೆ ಪವಿತ್ರ ಮಿಸ್ತರ್ ಸಂಭ್ರಮ್ಚೆ ಖಾತಿರ್ ವೆಗ್ಳೆಂ ದವರ್ಲೆಂ. ಸೊಮಿ ಸಾಂಗ್ತಾ: “ಚಕ್ರವರ್ತಿಚೆಂ ಚಕ್ರವರ್ತಿಕ್ ದಿಯಾ, ದೆವಾಚಿಂ ದೆವಾಕ್ ದಿಯಾ” (ಮಾರ್ಕ್ 12:17). ದೆವಾಚಿಂ ಹಕ್ಕಾಂ ಲೆಕಿನಾಶೆಂ ಉರ್ಚೆಂ ನ್ಹಯ್. ತೊ ಆಪ್ಲೆ ಪರ್ಜೆನ್ ಖರಾನ್‌ಚ್ ಸ್ವತಂತ್ರಪಣಿಂ ಆಸುಂಕ್ ಆಶೆತಾ. ಹೆಂ ಘನ್ ಆನಿ ಸ್ವತಂತ್ರ ಹೆರಾನ್ಲಾಕ್ ಖಾತೆನ್ ವೆಳಶೆಂ ದೆವಾಚ್ಯಾ ಮ್ಹಣಿಯಾರ್ಯಾಂನಿ ಗುಮಾನ್ ದಿಂವ್ಕ್ ಜಾಯ್.

II. ಫೊರ್ಟೊಗ್ರಫರ್ ಆನಿ ವಿಡಿಯೋಗ್ರಫರ್ ಹಾಣಿಂ ಪಾಳುಂಕ್ ಜಾಯ್ ತಿಂ ನಿಯಮಾಂ:

ಸಾಕ್ರಾಮೆಂತಾಂತ್ ಘೆತ್ಲಲ್ಯಾ ದೆಣ್ಯಾಂಚೊ ಉಗ್ಡಾಸ್ ಜಿವೊ ದವುಂಕ್ ಆಮ್ಚ್ಯಾಂ ಫೊಟೊ ಜಾಯ್ ಪಡ್ತಾತ್. ಥೊಡ್ಯಾ ಸಂದರ್ಭಾಂನಿ ಆಮಿ ಕೆಲ್ಲಿ ಭಾಸಾವ್ಣಿ ನವ್ಯಾನ್ ಜಿಯೆಂವ್ಕ್ ತ್ಯೊ ಆಧಾರ್ ಜಾತಾತ್. ಫೊಟೊಗ್ರಫರ್ ಆನಿ ವಿಡಿಯೋಗ್ರಫರ್ ಭಾವಾಡಿ ಮನಿಸ್. ಲಿತುರ್ಜೆಕ್ ಕಾರ್ಯಾಂತ್ ವೆವೆಗ್ಳ್ಯಾ ಸಂದರ್ಭಾಂಕ್ ಸಾರ್ಕಿಂ ವರ್ತನ್ ದಾಕೊವ್ನ್ ಕಾರ್ಯಾಳ್ ಭಾಗ್ ಘೆಂವ್ಕ್ ತಾಂಕಾಂಯ್ ಆಪೊವ್ಣೆಂ ದಿಲಾಂ. ತೆ ಹೆರ್ ಭಾವಾಡ್ಪಾಚ್ಯಾ ಸಂಪ್ರದಾಯಾಚೆ ತರ್ ತಾಣಿಂ ಇಗರ್ಜೆಚೆಂ ಪವಿತ್ರಪಣ್ ಸಾಂಬಾಳುಂಕ್ ಸಂಬಂಧ್ ಜಾಲ್ಲ್ಯಾ ವ್ಯಕ್ತಿಂನಿ ತಾಂಕಾಂ ಸುಚನ್ ದಿಂವ್ಕ್ ಜಾಯ್. ಕ್ಯಾಮರಾ ವಾ ವಿಡಿಯೊ ಹಾತಾಳ್ತಲೆ ಕ್ರಿಸ್ತಾಂವ್ ಆಚರಣಾಂ ವಿಶಿಂ ನೆಣಾರಿ ತರ್ ತಾಂಕಾಂ ನಿರ್ದೇಶ್ ದಿಂವ್ಕ್ ಜಾಯ್. ತಾಣಿಂ ಸಂದರ್ಭಾಕ್ ವಾಜ್ಚಿ ತಶೆಂ ನ್ಹೆಸಚೆ ಆನಿ ದೆವಾಚ್ಯಾ ಘರಾಕ್ ಸಾರ್ಕಿಂ ದಿಸ್ತಾ ತಸಲಿ ಶಿಸ್ತ್ ಸಾಂಬಾಳುಂಕ್ ಜಾಯ್.

ಘನಾಧಿಕ್ ಆನಿ ಭಕ್ತಿಕ್ ರಿತಿನ್ ಲಿತುರ್ಜೆ ಸಂಭ್ರಮ್ತಾನಾ ಹಾಂಗಾ ದಿಲ್ಲಿಂ ನಿಯಮಾಂ ಪಾಳುಂಕ್ ಜಾಯ್.

i) ಸಂಭ್ರಮ್ತಾನಾ ಫೊಟೊ ಕಾಡುಂಕ್ ಜಾಯ್ ಪಡ್ತಾತ್ ತೆ ಸಾಕ್ರಾಮೆಂತಾಂತ್ ಆನಿ ಸಾಕ್ರಾಮೆಂತಾಲ್ ಹೆ: ಬಾಪ್ತಿಜ್, ಪಯ್ಲೊ ಕುಮ್ಗಾರ್, ಕ್ರಿಜ್, ಒಡ್ಡ್, ಲಗ್ನ್, ಜುಬ್ಲೆವ್ ಆನಿ ಮರ್ಣಾಂ.

ಹಾಂತುಂ ಆಚರಣಾಂಕ್ ಖೆರಿತ್ ಮ್ಹಣ್ ದಿಸ್ಚೆ ಚಾರ್ ವಾ ಪಾಂಚ್ ಸಂದರ್ಭ್ ವಿಂಚಾ. ಇಗರ್ಜೆಂತ್ಲ್ಯಾ ಕಾರ್ಯಾಂ ವೆಳಾರ್ ಮಾಗ್ಣೆಂ ಕರ್ತಲ್ಯಾ ಆನಿ ಕುಮ್ಗಾರಾಚ್ಯಾ ಪುರ್ಶ್ಯಾಂವಾರ್ ಆಸ್ಚ್ಯಾ ಭಾವಾಡ್ಪಾಂಚೆರ್ ವಿಡಿಯೊ ಕ್ಯಾಮರಾ ಘುಂವ್ಚಾಂವ್ಚೆಂ ಚುಕೊಂವ್ಕ್ ಜಾಯ್. ಸಗ್ಳೆಂ ಗುಮಾನ್ ಆಲ್ತಾರಿಕ್ ಆನಿ ಸಾಕ್ರಾಮೆಂತ್ ಘೆತಾತ್ ತ್ಯಾ ವ್ಯಕ್ತಿಂಚೆರ್ ದವರ್ಲೆಂ ಜಾಯ್.

ii) ಕಾರ್ಯೆಂ ಮಾಂಡುನ್ ಹಾಡ್ಲಲ್ಯಾಂನಿ ಎಕಾ ಹಫ್ತಾ ಆದಿಂ ತರ್ಯಿ ಫಿರ್ಗಜ್ ವಿಗಾರಾಕ್ ವಾ ಇಗರ್ಜೆಚಿ ಜವಾಬ್ದಾರಿ ಪಳೆತಾ ತ್ಯಾ ಯಾಜಕಾಕ್ ಮೆಳುನ್ ಗರ್ಜೆಚ್ಯಾ ದಸ್ತಾವೆಜಾಂಕ್ ಸಯ್ ಫಾಲುಂಕ್ ಜಾಯ್ ಆನಿ ಇಗರ್ಜೆಂತ್ ಮಾಗ್ಣಾರ್ ಆಸ್ಚ್ಯಾ ಜವ್ಯಾಚೆಂ ಗುಮಾನ್ ವೊಡಿನಾಸ್ತಾಂ ಖಂಯ್ಚಿ ಸುವಾತೆರ್ ರಾವುನ್ ಆಪ್ಲೆಂ ಫೊಟೊ/ವಿಡಿಯೊ ಕಾಡ್ತೆತ್ ತೆಂ ಪಯ್ಲೆಂಚ್ ಪಳೆಂವ್ಕ್ ಜಾಯ್.

iii) ಫೇಸ್‌ಬುಕ್/ಯುಟ್ಯೂಬ್/ಟಿವಿ ಹಾಂಚೆರ್ ಲೈವ್ ಸ್ಟ್ರೀಮಿಂಗ್ ಕರ್ಚೆಂ ಆಸಾ ತರ್ ಫಿರ್ಗಜ್ ವಿಗಾರಾ ಥಾವ್ನ್ ಪಯ್ಲೆಂಚ್ ಪರ್ವಣಿ ಘೆಂವ್ಕ್ ಜಾಯ್. ಹೆರ್ ಕಿತೆಂಯ್ ಚಡ್ಡಿಕ್ ಮಾಂಡಾವಳ್ ಜಾಯ್ ತರ್ ತೆಂ ತಾಚೆ ಕಡೆ ಉಲೊಂವ್ಕ್ ಜಾಯ್. ಸೆಲ್‌ಫೊನಾರ್ ಥಾವ್ನ್ ಲೈವ್‌ಸ್ಟ್ರೀಮಿಂಗ್ ಕರಿಚಿ ತರ್ ತೆಂ ಆಲ್ತಾರಿಕ್ ದವರ್ಚೆಂ ಪಡ್ತಾ ದೆಕುನ್ ತೆಂ ಚುಕೊಂವ್ಕ್ ಜಾಯ್. ಅಸಲಿ ವಾಂಡಾವಳ್ ಸಂಭ್ರಮ್ ಚಲಯ್ತಲ್ಯಾಚಿಂ ಗುಮಾನ್ ವಿಶೇಸ್ ಮಾಪಾನ್ ವೊಡ್ತಾ.

iv) ಡಿಫ್ಯೂಜರ್ ಅಂಬ್ರೆಲ್ಲಾ, ಫೊಟೊ ಆನಿ ವಿಡಿಯೊ ಲೈಟ್ ರ್ಯಾಕ್ ಆನಿ ಜಿಂಬಲ್ ಭಾವಾಡ್ಪಾಂಕ್ ಆಲ್ತಾರ್ ಪಳೆಂವ್ಕ್ ಆಡ್ಲೆ ಜಾತಾತ್ ದೆಕುನ್ ತಾಂಚೊ ವಾಪರ್ ಆಡ್ಲರ್ಲಾ. ಫೊಟೊ ಕಾಡ್ಲಲ್ಯಾಂನಿ ಇಗರ್ಜೆ ಭಿತರ್ ಫ್ಲಾಶ್ ವಾಪರ್ಚೆಂ ಚುಕೊಂವ್ಕ್ ಜಾಯ್. ಕ್ಯಾಮರಾಂತ್ ಯೆಂವ್ಚೊ ಸದಾಂಚೊ ಖಂಯ್ಚೊಯ್ ಆವಾಜ್ ಬಂದ್ ದವುಂಕ್ ಜಾಯ್. ತಸಲೆ ಆವಾಜ್ ಲಿತುರ್ಜೆಂತ್ ವಾಂಟೆಲಿ ಜಾತಲ್ಯಾಂಕ್ ಆಡ್ಲೆ ಜಾತಾತ್. ವಿಡಿಯೊ ಕ್ಯಾಮರಾ ವಾಪರ್ಲಾ ತರ್ ತೊ ಎಕ್ಳೆಚ್ ಕಡೆ ಆಜುನ್ ಕಸಲೊಯ್ ಲೈಟಿಂಗ್ ನಾಡ್ಲೊ ಜಾಯ್.

v) ಉಂಡ್ಯಾ ವಾಯ್ಚಾಚೆರ್ ಆಶಿರ್ವಾದಾಚೆಂ ಮಾಗ್ಣೆಂ ಮ್ಹಣ್ತಾನಾ, ಹೊಸ್ತ್ ಆನಿ ಕಾಲ್ ಉಬಾರ್ತಾನಾ ಆನಿ “ತ್ಯಾಚ್ ಜೆಜು ವರ್ವಿಂ” ಮಾಗ್ಣ್ಯಾ ವೆಳಾರ್ ಫೊಟೊಗ್ರಫಿ ಕರ್ಚಿ ಬರಿ ನ್ಹಯ್,

ಕಿತ್ಯಾಕ್ ತ್ಯೆ ವರ್ವಿಂ ಭಾವಾಡ್ಪಾಂಕ್ ಲಿತುರ್ಜೆ ಚ್ಯಾ ಪವಿತ್ರ ಘಡಿ ತಾಂಚೆರ್ ಗುಮಾನ್ ಖಂಚೊವ್ಕ್ ಆಡ್ಲೆ ಜಾತಾ. ಖರೆಂ ಮ್ಹಳ್ಯಾರ್ ಲಿತುರ್ಜೆ ವೆಳಾರ್ ಕಾಡ್ಲಲ್ಯಾ ಸಗ್ಳೊ ಫೊಟೊ ಪ್ರಿಂಟ್ ಜಾಯ್ನಾಂತ್ ಆನಿ ಪ್ರಿಂಟ್ ಜಾಲ್ಲೊ ಸಗ್ಳೊ ಫೊಟೊ ಆಲ್ಪಮಾಕ್ ಪಾವನಾಂತ್. ತರ್ ಫೊಟೊಗ್ರಫರಾನ್ ಲೊಕಾಚಿಂ ಗುಮಾನ್ ಆಪ್ಣಾಶಿಂ ವೊಡುಂಕ್ ಆನಿ ಭಾವಾಡ್ಪಾಂನಿ ಅತ್ರಿಕ್ ಅನ್ವೆಗ್ ಆಪೊ ಕರುಂಕ್ ಕಿತ್ಯಾಕ್ ಆಡ್ಲೆ ಜಾಂವ್ಕ್ ಜಾಯ್?

vi) ಮಿಸಾ ವೆಳಾರ್ ಫೊಟೊಗ್ರಫಿ ಆನಿ ವಿಡಿಯೋಗ್ರಫಿ ಕರ್ತಲ್ಯಾಂನಿ ಆಲ್ತಾರಿ ಮುಕ್ಲ್ಯಾ ಮಧ್ಯಾ ಸಾಲಾಂತ್ ರಾಂವ್ಚೆಂ ನ್ಹಯ್ ಬಗರ್ ಬಗ್ಲೆಕ್ ರಾವಚೆ. ಸಾಕ್ರಾಮೆಂತ್ ದಿಂವ್ಚೆ ತ್ಯೆ ಘಡಿಯೆ ಮಾತ್ ತಾಣಿಂ ಮಧೆಂ ಯೆವ್ಚೆತ್. ಲಿತುರ್ಜೆಕ್ ವೊಗೆಪಣ್, ಎಕೊಡೆಂ ಗಾಯನ್, ಸುವಾರ್ತಾ ಪರ್ಗಟ್ಲಿ, ಶೆರ್ಮಾಂವ್ ಅಸಲ್ಯಾ ವೆಳಾರ್ ತಾಣಿಂ ಇಗರ್ಜೆಂತ್ ಹೆಣೆಂ ತೆಣೆಂ ಭೊಂವ್ಚೆಂ ನ್ಹಯ್. ತಾಣಿಂ ಇಗರ್ಜೆ ಭಿತರ್ ಗರ್ಜೆ ಭಾಯ್ ಹೆವ್ಚಿನ್ ತೆವ್ಚಿನ್ ವೆಚಿಂ ಚುಕಯ್ಲೆ.

vii) ಪಯ್ಲೆಂಚ್ ಮಾಂಡಾವಳ್ ಕೆಲಲ್ಯಾ ಫೊಟೊ ಕಾರ್ಯಾಂತ್ (ದೆಕಿಕ್, ರೆಸ್ಪೆರಾ ಉಪ್ರಾಂತ್), ಇಗರ್ಜೆಂತ್ ಶಿಸ್ತೆಚಿಂ ವಾತಾವರಣ್ ಉರಶೆಂ ಪಳೆಚೆ. ಗ್ರೂಪ್ ಫೊಟೊ ಇಗರ್ಜೆ ಭಾಯ್ (ಇಗರ್ಜೆಚ್ಯಾ ಮೆಟಾಂಚೆರ್, ಫೊರ್ಟಿಕೊಂತ್) ಕಾಡಿಚಿ ಕಿತ್ಯಾಕ್ ಇಗರ್ಜೆಂತ್ ಮಾಗ್ಣ್ಯಾಕ್ ಅವ್ಕಾಸ್ ಕರುನ್ ದಿಚೆ. ಲಿತುರ್ಜೆ ವೆಳಾ ಇಗರ್ಜೆ ಭಿತರ್ ಸೆಲ್ಫಿ ಫೊಟೊಗ್ರಫಿ ಕರ್ಚಿ ನ್ಹಯ್.

viii) ಎಕ್ಳೆ ವ್ಯಕ್ತಿಚಿ ವಾ ಹೊಕ್ಲೆ ನವ್ರಾಚಿ ಫೊಟೊ ಜಾಯ್ಚೆ ತರ್ ತಿ ನಿಮಾಣೆಂ ಗೀತ್ ಜಾಲ್ಯಾ ಉಪ್ರಾಂತ್ ಕಾಡಿಚೆ. ಆಜುನ್ ಇಗರ್ಜೆ ಭಿತರ್ ಮಾಗ್ಣೆಂ ಕರುನ್ ಆಸಾತ್ ತಾಂಕಾಂ ಧೊಸ್ತೆಂ ನ್ಹಯ್. ನಿಮಾಣ್ಯಾ ಗಿತಾ ವೆಳಿಂ ಫೊಟೊ ಕಾಡ್ಲೊ ಪವಿತ್ರ ವಾತಾವರಣಾಕ್ ಆಡ್ಲೆ ಜಾತಾ. ಗಿತಾಂಯ್ ಮಾಗ್ಣಿಂ ಆಸುನ್, “ಜೊ ಗಾಯ್ತಾ ತೊ ದೊಡ್ಡಾನ್ ಮಾಗ್ತಾ” ಮ್ಹಣ್ ಸಾಂತ್ ಆಗುಸ್ತೀನ್ ಮ್ಹಣ್ತಾ.

ix) ಸಾಂಕ್ತುವಾರಿಕ್ ವರ್ತೊ ಮಾನ್ ದಿಂವ್ಕ್ ಜಾಯ್. ಫೊಟೊ ಕಾಡ್ಲಲ್ಯಾಂನಿ ಥಂಯ್ ವಚುಂಕ್ ವಾ ಬಾಂಕಾಂಚೆರ್ ವಾ ಕದಲಾಂಚೆರ್ ಚಡುಂಕ್ ಅವ್ಕಾಸ್ ನಾ. ಸಾಂಕ್ತುವಾರಿಚ್ಯಾ ಮೆಟಾಂಚೆರ್ ಲೊಕಾಕ್ ಬಸೊವ್ನ್ ಫೊಟೊ ಕಾಡ್ಚೆಂಯ್ ಆಡ್ಲರ್ಲಾಂ. ಖಂಯ್ಚೊಯ್ ರಿತಿರ್ ಹೆ ಸುವಾತೆಚಿಂ ಪವಿತ್ರ ಲಕ್ಷಣ್ ಭೊಂಗೊಂವ್ಚೆಂ ಆಡ್ಲರ್ಲಾಂ.

x) ಎವ್ಕರಿಸ್ತಾ ವೆಳಾ ಇಗರ್ಜೆ ಭಿತರ್ ಚಡ್ ಮ್ಹಳ್ಯಾರ್ ತೆಗಾಂನಿ ಫೊಟೊಗ್ರಫಿ ಆನಿ ವಿಡಿಯೋಗ್ರಫಿ ಕರುಂಕ್ ಅವ್ಕಾಸ್ ಆಸಾ. ಹೆ ಇಗರ್ಜೆ ಭಿತರ್ ಚಲ್ಚೆ ಲಗ್ನ್, ಒಡ್ಡ್ ಆನಿ ಹೆರ್ ಪವಿತ್ರ ಸಂಭ್ರಮ್ ಆಸುಂಯೆತ್. ಪೂಣ್ ಸಮುದಾಯಾಚ್ಯಾ ಸಂಭ್ರಮಾಂನಿ ಫಿರ್ಗಜ್ ವಿಗಾರಾನ್ ನೆಮ್ಲೊ ಫೊಟೊಗ್ರಫರ್ ಆನಿ ವಿಡಿಯೋಗ್ರಫರ್ ಹಿ ಸೆವಾ ದಿತಾತ್.

xi) ಫೊಟೊಗ್ರಫರ್, ವಿಡಿಯೊ ಮನ್ಶಾಂನಿ ಆಪ್ಣಾ ಲಾಗಿಂ ಆಸ್ಚೊ ವಸ್ತು, ಪೊತೆಂ ಲೊಕಾಚೆ ದಿಷ್ಟಿ ಭಾಯ್ ದವುಂಕ್ ಜಾಯ್. ತ್ಯೊ ಖಂಯ್ಚೆಚ್ ರಿತಿರ್ ಆಡ್ಲೆಚೊ ಜಾಯ್ತಾಶೆಂ ಪಳೆಚೆ.

ಆಮಿ ವಾಪರ್ತಾಂವ್ ತಿ ಪವಿತ್ರ ಸುವಾತ್ ಆನಿ ಆಮಿ ಖರ್ಚೆತಾಂವ್ ತ್ಯಾ ಪವಿತ್ರ ವೆಳಾ ತೆವ್ಚಿಂ ಆವ್ಚಿಂ ಸಮರ್ಪಣ್ ನವ್ಯಾನ್ ಕರ್ಚೊಂ. ಸಾಂ ಪಾಪ್ ಧಸ್ತೊನಿಕಾಗಾರಾಂಕ್ ಪಯ್ಣ್ಯಾ ಪತ್ರಾಂತ್ ಸಾಂಗ್ತಾ ತಶೆಂ ಮಾಗ್ಣೆಂ ಆವ್ಚೊ ಸ್ಪಾಸ್ ಜಾಂವ್: “ಖಳನಾಸ್ತಾಂ ಮಾಗಾ. ಸರ್ವ್ ಘಡಿ ತಾಂನಿ ದೆವಾಕ್ ಅರ್ಗಾಂ ದಿಯಾ” (5:17-18). ಸೊಮಿ ಆಪ್ಣಾ ಘರಾಂತ್ ಖರೊಚ್ ವಸ್ತಿ ಕರ್ತಾ ಮ್ಹಣ್ ಆಮ್ಚ್ಯಾ ವರ್ತನಾಂತ್ ದಾಕಯ್ಲೆ. ಪಾಪಾ ಫ್ರಾನ್ಸಿಸ್ ಅಶೆಂ ಶಿಕಯ್ತಾ: “ಆಮ್ಚೆ ಥಂಯ್ ಏಕ್ ಪವಿತ್ರ ಉಜೊ ಆಸುಂಕ್ ಜಾಯ್... ತೊ ನಿರಂತರ್ ಜಲ್ಮಾ ಆನಿ ಕಿತೆಂಚ್ ತೊ ಪಾಲ್ಟೊಂವ್ಕ್ ಸಕನಾ. ತೆಂ ಶಿಶ್ಲೆಂ ಸೊಂಪೆಂ ನ್ಹಯ್. ಪೂಣ್ ತೆಂ ಹ್ಯೆ ಪರಿಂ ಆಸುಂಕ್ ಜಾಯ್” (ಲೊಕಾಕ್ ಶಿಕೊವ್ಣೆ, ಜೂನ್ 9, 2021). ಕ್ರಿಸ್ತಿ ಭಾವಾಡ್ಪಾಂಚ್ಯಾ ಕಾಳ್ಜಾಂತ್ ಭಾವಾಡ್ಪಾಚೊ ಉಜೊ ಜಳ್ಳೊ ಸಾಂಬಾಳುಂಕ್ ಯಾಜಕಾಂಕ್ ಜವಾಬ್ದಾರಿ ಆಸಾ. ಇಗರ್ಜೊ ಹಾಕಾ ಅವ್ಕಾಸ್ ದಿಂವ್ಚೊ ಜಾಯ್. ಹ್ಯೆ ವಿಶಿಂ ಗರ್ಜೆಚಿ ಶಿಕೊವ್ಣೆ ಜಾಯ್ ಆನಿ ಆಪ್ಣಾಕ್ ವಾ ಲೊಕಾಕ್ ಬರೆಂ ಲಾಗ್ತಾ ತೆಂ ಕರ್ಚೆಂ ಆಮ್ಚಿ ವಿಂಚೊವ್ಣೆ ಜಾಂವ್ಚಿ ನ್ಹಯ್.

ಪವಿತ್ರಪಣಾಚಿಂ ಚಿಂತಪ್, ಮಾಗ್ಣ್ಯಾಚೆಂ ವಾತಾವರಣ್ ದೆವಾಚ್ಯಾ ಘರಾಂತ್ ಸಾರ್ಕಿ ಮಾಂಡಾವಳ್ ಆಸಶೆಂ ಕರುಂಕ್ ಹೆ ನಿರ್ದೇಶ್ ಆನಿ ನಿಯಮಾಂ ಪಾಳ್ಚೆ ಉದೆಶಿಂ ಹಾಂವ್ ಕ್ಲರಿಕ್, ರೆಲಿಜಿಯೊಸ್ ಆನಿ ಲಾಯಿಕ್ ಭಾವಾಡ್ಪಾಂಚೊ ಸಹಕಾರ್ ಆಶೆತಾಂ. ತುಮ್ಕಾಂ ಸರ್ವಾಂಕ್ ದೇವ್ ಬೆಸಾಂವ್ ದಿಂವ್.

ಮಂಘ್ಯಾಂತ್ ಬಿಸ್ಪಾಚ್ಯಾ ಘರ್ಲ್ಯಾ ಬಿಸ್ಪಾಚ್ಯಾ ದಫ್ತರಾ ಥಾವ್ನ್ ಸಾಂ ಪೆದ್ರು ಆನಿ ಪಾವ್ಲುಚ್ಯಾ ಸಂಭ್ರಮಾ ದಿಸಾ 2021 ಜೂನ್ 29ವರ್ ಪಾಟಯ್ಲಾಂ.

+ಪೀಟರ್ ಪಾವ್ಲ್ ಸಲ್ವಾನ್ಟಾ ಮಂಘ್ಯಾಂ ಬಿಸ್ಪಾ



ದೊಳೆ ಉಗ್ತೆ ಕರ್ನ್ ದೆವಾಚೆಂ ಹಾಜರ್ಪಣ್ ಪಳೆಯಾ: ಪಾಪಾ

ಆಯ್ತಾರಾ ದಿಸಾ ಆಮೊರಿ ಶಿಕಯಿಲ್ಲ್ಯಾ ಪಾಪಾನ್, ತ್ಯಾ ದಿಸಾಚ್ಯೆ ಸುವಾರ್ತೆ ವಯ್ರ್ ನಿಯಾಳ್ ದಿಲೊ. ಆಮ್ಚಿಂ ಕಾಳಿಜ್ ಆನಿ ದೊಳೆ ದೆವಾಚ್ಯಾ ವಿಜ್ಞತಾಂಕ್ ಉಗ್ತೆ ದವರ್ಲಾರ್, ದೇವ್ ಜಿವಿತಾಚ್ಯಾ ಲ್ಹಾನ್ ಆನಿ ಸಾದ್ಯಾ ಘಡಿತಾಂನಿ ಪಳೆಂವ್ಕ್ ಮೆಳ್ತಾ ಮ್ಹಳ್ಳೊ ಸಂದೇಶ್ ಪಾಪಾನ್ ದಿಲೊ. ಜೆಜು ಆಪ್ಲ್ಯಾಚ್ ಮಾಯ್ ಗಾಂವಾಕ್ ಯೆತಾ ಆನಿ ಲೋಕ್ ತಾಕಾ ಸ್ವೀಕಾರ್ ಕರಿನಾ. ತೊ ಸುತಾರಿ ಆನಿ ತಾಚೆಂ ಕುಟುಂಬ್ ಕಸಲೆಂ ಮ್ಹಳ್ಳ್ಯಾ ವಯ್ರ್ ಜೆಜುಕ್ ತಿರಸ್ಕಾರ್ ಮೆಳ್ತಾ. ಜೆಜು ವಿಶಿಂ ಲೋಕಾಕ್ ಕಳಿತ್ ಆಸ್ಲೆಂ ತರಿ, ತಾಕಾ ಪಾರ್ಕುಂಕ್ ತೆ ಸಕುಂಕ್ ನಾಂತ್. ಆಮಿ ಎಕ್ಲೆ ವ್ಯಕ್ತಿ ವಿಶಿಂ ಜಾಣಾ ಆಸ್ಯೆತ್, ಪೂಣ್ ತಾಚಿ ಅಸ್ತಿತಾಯ್ ಪಾರ್ಕುಂಕ್ ಶಿಕಚೆ. ತೀಸ್ ವರ್ಸಾಂ ಜೆಜುಕ್ ವಳಕ್ ಆಸ್ಲಿ ದೆಕುನ್, ತೊ ಲೋಕ್ ಜೆಜುಕ್ ಪಾರ್ಕುಂಕ್ ಸಕುಂಕ್ ನಾ. ಆಮ್ಚ್ಯಾ ಭಾವಾಡ್ಲಿ ಪಯ್ಲಾರ್ ಆಮಿ ಜೆಜು ವಿಶಿಂ ಸಗ್ಳೆಂ ಜಾಣಾಂವ್ಕ್ ಮ್ಹಣ್ ಚಿಂತ್ಲಾಂವ್. ಪೂಣ್ ದೆವಾಚ್ಯಾ ವಿಜ್ಞತಾಂಕ್ ಆಮ್ಚೆ ದೊಳೆ ಆನಿ ಕಾಳಿಜ್ ಉಗ್ತೆಂ ದವರಿನಾತ್ಲಾರ್, ಆಮ್ಚೆ ಭಾವಾಡ್ಲೆ ಶೆಳ್ಳುಡೊ ಜಾತಲೊ. ಜೆಜು ವಿಶಿಂ ತೊ ಲೋಕ್ ಜಾಣಾ ಆಸ್ಲೊ ತರಿ ದೇವ್ ಜೆಜು ಥಂಯ್ ಮನಿಸ್ ಜಾವ್ನ್ ಆಯ್ಲಾ ಮ್ಹಣ್ ಪಾರ್ಕುಂಕ್ ಸಕುಂಕ್ ನಾ. ದೈವಿಕ್ ಸಂಯ್ಜೆ ಮನ್ಶಾ ಥಂಯ್ ಆಸಾ ಆನಿ ತೆಂ ಸಾದ್ಯಾ ಮನ್ಶಾಂ ಆನಿ ಘಡಿತಾಂನಿ ಪಳೆಂವ್ಕ್ ಮೆಳ್ತಾ ಮ್ಹಣ್ ಸಮ್ಜುಂಕ್ ತೆ ಸಕ್ತೆನಾಂತ್. ಆಮ್ಚ್ಯಾ ಜಿವಿತಾಂತ್ ಆಮಿ ದೊಳೆ ಉಗ್ತೆ ಕರ್ನ್ ಲ್ಹಾನ್ ಸಂಗ್ತಿನಿ ದೆವಾಚೆಂ ಹಾಜರ್ಪಣ್ ಪಳೆಂವ್ಕ್ ಶಿಕಚೆ. ದೇವ್ ಮನಿಸ್ ಜಾಲೊ, ತೊ ಖಾಲ್ತೊ ಜಾಲೊ ಆನಿ ಆಮ್ಚಾಂ ಜಿವಿತ್ ದಿತಾ ಮ್ಹಣ್ ಸಮ್ಜುನ್, ಜೆಜುಕ್ ಆಮ್ಚ್ಯಾ ಜಿವಿತಾಚೊ ಸಾಂಗಾತಿ ಕರಿಚೆ.



ಒಬಾ ಗ್ರೇಶನ್ ಆಲ್ಬಾರಿಸ್

ಯಾಜಕಾಕ್ ಆನಿ 140 ಇಸ್ಕೊಲಾಚ್ಯಾ ಭುರ್ಗ್ಯಾಂಕ್ ಅಪಹರಣ್ ಕೆಲಾಂ

ನೈಜೀರಿಯಾಂತ್ ಜಾಲ್ಲ್ಯಾ ದೋನ್ ಪ್ರತ್ಯೇಕ್ ಘಡಿತಾಂನಿ ಬಂದೂಕ್ದಾರಿಂನಿ ಎಕಾ ಕಥೊಲಿಕ್ ಯಾಜಕಾಕ್ ಆನಿ 140 ಇಸ್ಕೊಲಾಚ್ಯಾ ಭುರ್ಗ್ಯಾಂಕ್ ಅಪಹರಣ್ ಕೆಲಾಂ. ಮೈದುಗಿರಿ ದಿಯೆಸೆಜಿಚೊ ಯಾಜಕಾಕ್ ಬಾಪ್ ಎಲಿಜಾ ವಾದಾ ಹಾಕಾ ತೊ ಪಯ್ಲಾರ್ ವೆತಾನಾ ತಾಚೆಂ ಅಪಹರಣ್ ಕೆಲಾಂ. ಅನ್ಯೆಕಾ ಘಡಿತಾಂತ್, ಬಂದೂಕ್ದಾರಿಂನಿ ದಾಮಿಶಿ ಶೆರಾಚ್ಯಾ ಬೆತೆಲ್ ಬಾಪ್ಪಿಸ್ಟ್ ಇಸ್ಕೊಲಾಚೆರ್ ದಾಡ್ ಘಾಲಿ ಆನಿ ಸುಮಾರ್ 140 ಭುರ್ಗ್ಯಾಂಕ್ ಅಪಹರಣ್ ಕೆಲೆಂ. ಬಂದೂಕ್ದಾರಿಂನಿ ಭದ್ರತೆಕ್ ನಮಿಯಾರ್ಲೆಲೆ ಶಿಬಂದಿಚೆರ್ ಆಕ್ರಮಣ್ ಚಲಯ್ಲೆಂ ಆನಿ ತೆ ಹೊಸ್ಪೆಲಾ ಭಿತರ್ ರಿಗ್ಲೆ. ತಾಂಚೆ ಲಾಗಿಂ ಝುಜ್ಲಲ್ಯಾ ಭದ್ರತಾ ಶಿಬಂದಿನ್ ಸುಮಾರ್ 26 ಭುರ್ಗ್ಯಾಂಕ್ ಆನಿ ಎಕ್ಲೆ ಶಿಕ್ಷಕಿಕ್ ಬಚಾವ್ ಕೆಲೆಂ. ಹೆರಾಂಕ್ ಬಂದೂಕ್ದಾರಿಂನಿ ಅಪಹರಣ್ ಕರ್ನ್ ರಾನಾ ತೆವ್ಪಿಂ ಆಪ್ಲೆಂ ವಾಹನ್ ಚಲಯ್ಲೆಂ. ಪಯ್ಲೆ ಮೆಳ್ತಾ ಖಾತಿರ್ ಪಾಟ್ಲ್ಯಾ ವರ್ಸಾಂನಿ ಇಸ್ಕೊಲಾಂ ಆನಿ ಹೊಸ್ಪೆಲಾಚೆರ್ ದಾಡ್ ಘಾಲ್ನ್ ಅಪಹರಣ್ ಕರ್ಚೆಂ ಸಾಮಾನ್ಯ್ ಜಾಲಾಂ.

ದಿಯೆಸೆಜಿಂತ್ ಯಾಜಕಾಂಚೆಂ ಉಣೆಪಣ್ ಖಿಂತಿಚೊ ವಿಷಯ್ ಜಾಲಾ

ವಾಷಿಂಗ್ಟನಾಚ್ಯೆ ಬರ್ಲಿಂಗ್‌ಟನ್ ದಿಯೆಸೆಜಿಂತ್ ಯಾಜಕಾಂಚೆಂ ಉಣೆಪಣ್ ಖಿಂತಿಚೊ ವಿಷಯ್ ಜಾಲಾ. ಹ್ಯಾ ವರ್ಸಾ ಸಗ್ಳೆ ದಿಯೆಸೆಜಿಂತ್ ಫಕತ್ 50 ಯಾಜಕಾಕ್ ಮಿಸಾಂವ್ ವಾವ್ರ್ ಚಲಯ್ತಾತ್. ಎದೊಳ್ ಸೆವಾ ದಿವ್ನ್ ಆಸ್ಲೆ ಹೆರ್ ರಾಷ್ಟ್ರಾಂಚಿ ಚೊವ್ನ್ ಯಾಜಕಾ ತಾಂಚಿ ವಿಜಾ ಕಾಬಾರ್ ಜಾತಚ್ ಪಾಟಿಂ ಗೆಲ್ಯಾತ್. 68 ಫಿರ್ಗಜಾಂನಿ ಪ್ರಸ್ತುತ್ 50 ದಿಯೆಸೆಜಿಂತ್ ಯಾಜಕಾಕ್, 44 ಶಾಶ್ವತ್ ದಿಯಾಕೊನ್ ಆನಿ 15 ರೆಲಿಜಿಯೊಸ್ ಯಾಜಕಾಕ್ ಸೆವಾ ದಿವ್ನ್ ಆಸಾತ್. ದಿಯೆಸೆಜಿಚ್ಯಾ 50 ಯಾಜಕಾಂ ಪಯ್ಲೆ 36 ಯಾಜಕಾಕ್ ಮಿಸಾಂವ್ ಕರ್ತಾತ್ ತರ್, ಹೆರ್ ಪ್ರಾಯ್ಲೆಂತ್ ಹ್ಯಾ ವರ್ಸಾ ದಿಯೆಸೆಜಿ ಖಾತಿರ್ ಏಕ್ ಮಾತ್ರ ಯಾಜಕಿ ದಿಕ್ಲಾ ಆಸ್ಲಿ. ಹ್ಯೆ ದಿಯೆಸೆಜಿಂತ್ ಏಕ್ ಲಾಕ್ ಧಾ ಹಜಾರ್ ಕಥೊಲಿಕ್ ವಸ್ತಿ ಕರ್ನ್ ಆಸಾತ್.

ಮುಕೆಲ್ ಮಂತ್ರಿ ಕಾಥೆದ್ರಾಲಾಚ್ಯಾ ನವೀಕರಣಾಕ್ ದಾನ್ ಭಾಸಾಯ್ತಾ

ಒರಿಸ್ಸಾಚೊ ಮುಕೆಲ್ ಮಂತ್ರಿ ಶ್ರೀ ನವಿನ್ ಪಟ್ನಾಯಕ್ ಹಾಣೆಂ ಭುವನೇಶ್ವರಾಚ್ಯಾ ಸಾಂ ವಿಶೆಂತ್ ಕಾಥೆದ್ರಾಲಾಚ್ಯಾ ನವೀಕರಣಾ ಖಾತಿರ್ 20 ಮಿಲಿಯಾ ರುಪಯ್ ದಾನ್ ಭಾಸಾಯ್ಲಾಂ. ಜುಲಾಯ್ 3ವೆರ್ ಸಾಂ ತೊಮಾಸಾಚೆಂ ಫೆಸ್ಟ್ ಕರ್ಚ್ಯಾ ಸಂದರ್ಭಾರ್ ಹಿ ಪರ್ಗಟ್ಣಿ ಕೆಲ್ಯಾ. ತೀನ್ ಮಾಳಿಯಾಂಚ್ಯಾ ಕಟೊಣಾ ಬರಾಬರ್ ಕಲಾತ್ಕಕ್ ರಿತಿನ್ ಸಜೊಂವ್ಕ್ ಆಲೋಚನ್ ಕೆಲ್ಯಾ. ಕಟಕ್ ಭುವನೇಶ್ವರ್ ಅರ್ಚ್ ದಿಯೆಸೆಜಿಚೊ ಅರ್ಚ್‌ಬಿಷ್ಪ್ ಜೋನ್ ಬರ್ವಾ ಹಾಣೆಂ ಮುಕೆಲ್ ಮಂತ್ರಿಕ್ ದೇವ್ ಬರೆಂ ಕರುಂ ಮ್ಹಳಾಂ ಆನಿ ತಾಣೆಂ ಸಾಮಾಜಿಕ್, ಅರ್ಥಿಕ್ ಆನಿ ಅತ್ಮಿಕ್ ಬರೆಂಪಣ್ ಹಾಡುಂಕ್ ಮಾಂಡುನ್ ಹಾಡ್ಲ್ಯಾ ಯೋಜನಾಂಕ್ ಬರೆಂ ಮಾಗ್ಲಾಂ. ಹಾಚ್ಯೆ ಬರಾಬರ್ ಭುವನೇಶ್ವರಾಚ್ಯಾ ಕ್ರಿಸ್ತಾಂವಾಂಕ್ ಸಿಮೆಸ್ತಿಕ್ ಜಾಗೊ ದಿಂವ್ಕ್ ವಿನತಿ ಕೆಲ್ಯಾ. 1958ವೆರ್ ಭುವನೇಶ್ವರಾಂತ್ಲೆಂ ಹೆಂ ಕಾಥೆದ್ರಾಲ್ ಒರಿಸ್ಸಾಚ್ಯಾ ಸರ್ಕಾರಾನ್ ಧರ್ಮಾರ್ಥ್ ದಿಲ್ಲ್ಯಾ ಜಾಗ್ಯಾರ್ ಬಾಂದ್ಲೆಂ. ಪ್ರಸ್ತುತ್ 20 ಹಜಾರ್ ಕಥೊಲಿಕ್ ಹಾಂಗಾಸರ್ ವಸ್ತಿ ಕರ್ನ್ ಆಸಾತ್.

ವರ್ಗಾಚಿಂ CLASSIFIED ಇಸ್ತಿಹಾರಾಂ

ಪ್ರಾಯ್ 37 ವರ್ಸಾಂ ಡಿಪ್ಲೊಮಾ ಶಿಕಪ್ ಜಾವ್ನ್ ಕೊಡಿಯಾಳ್ M.N.C. ಕಂಪೆನಿಂತ್ ಕಾಮಾರ್ ಆಸ್ಲ್ಯಾ ಚಲ್ಯಾಕ್ 30 ವರ್ಸಾಂ ವಯ್ಲ್ಯಾ ರೋಮನ್ ಕಥೊಲಿಕ್ ಚಲಿಯೆಚಿ ಸಯ್ಲಿಕ್ ಜಾಂವ್ಕ್. Ph: 9108034451, 08618378434

A reputed company looking for Following Candidates:
1.Electrician - ITI with 3 Yrs Exp. 2.Motor Winding Mechanic -ITI with 3 Yrs Exp. 3. Sales Executive (Outdoor) - ITI/or PUC with 3 Yrs Outdoor Exp. Language: Hindi, Malayalam Must. Contact : 7678062603

ವಿಕ್ರಾಪಾಕ್ ಆಸಾ : ಸಿದ್ಧಕಟ್ಟೆ ಥಾವ್ನ್ ಬಂಟ್ಲಾಕ್ ವೆಚ್ಚಿ ವಾಟೆರ್ ಮೆಯ್ನ್ ರೊಡಾ ಲಾಗ್ಲರ್, ಆರ್‌ಸಿಸಿ ಫರ್, ಮಾಡ್, ಬಾಂಯ್, ಧಾರಾಳ್ ಉದಕ್ ಆಸ್ಲೊ 30 ಸೆಂಟ್ ಜಾಗೊ ವಿಕ್ರಾಪಾಕ್ ಆಸಾ. ಸಂಪರ್ಕ್ ಕರಾ: 9448880462, 7353001906.

ಫರ್ ಕಾಮಾಕ್ : ದುಬಾಯಿಂತ್ ವಸ್ತಿ ಕರ್ನ್ ಆಸ್ಲ್ಯಾ ಕ್ರಿಸ್ತಾಂವ್ ಕುಟ್ಮಾಕ್ ರಾಂದುಂಕ್ ಆನಿ ಭುರ್ಗ್ಯಾಂಕ್ ಸಾಂಬಾಳುಂಕ್ ಸ್ತ್ರಿಯೆಚಿ ಗರ್ಜ್ ಆಸಾ. ಸಂಪರ್ಕ್ ಕರಾ: 9980252919. ಸಾಂಬಾಳ್ ದು: 35,000/-

ಫರ್ ಕಾಮಾಕ್ : ಶಿರ್ವಾಂತ್ ಫರ್ ಕಾಮಾಕ್, ಭುರ್ಗ್ಯಾಂಕ್ ಪಳೆಂವ್ಕ್, ಆನಿ ಭುರ್ಗ್ಯಾಂಚ್ಯಾ ಕಾಮಾಂಕ್ ಸ್ತ್ರಿಯೆಚಿ ಗರ್ಜ್ ಆಸಾ. ಸಂಪರ್ಕ್ ಕರಾ: 9448880462, 7353001906

ಫರ್ ಕಾಮಾಕ್ : ಬೆಂಗ್ಲೂರಾಂತ್ ಕಥೊಲಿಕ್ ಕುಟ್ಮಾ ಸಾಂಗಾತಾ ರಾಂವ್ಚಿ ಸ್ತ್ರಿಯೆಚಿ ಜಾಯ್. ರಾಂದ್ವಾಚೊ ಅನ್ಲೊಗ್ ಆಸುಂಕ್ ಜಾಯ್. ಸಂಪರ್ಕ್ ಕರಾ: 9987418006/ 9535111270

ಮಂಗ್ಳುರಾಂತ್ ಎಕ್ಲೊಚ್ ದಾದ್ಲೊ ಆಸ್ಲ್ಯಾ ಫರಾಕ್, ರಾಂದಪ್ ಕಳಿತ್ ಆಸುನ್ ರಾಂವ್ಚ್ಯಾ ದಾದ್ಲ್ಯಾಚಿ ಗರ್ಜ್ ಆಸಾ. ಸಂಪರ್ಕ್ ಕರಾ: 7259258839.

ಸ್ವಾಮಿ ಸ್ವಾಮಿನಿ

ತಾಚೊ ಅತ್ಮೊ ಆಪ್ಲ್ಯಾ ರಿಕಾಣಾಕ್ ಪಾಟಿಂ ವೆತಾನಾ...
ಹ್ಯಾ ಭುಂಯ್ಲೆರ್ ತಾಣೆಂ ರೊಂಬಯ್ಲಿಂ ಪಾವ್ಲಾಂ ವೊತ್ಲೊ ಮೊಗಾ ಶಿಂವರ್ ಒಂಪ್ಲಿಂ ಮನ್ಶಾ ಹಕ್ಯಾಂಚಿಂ ಬಿಯಾಂ ಲಾಗಿಲ್ಯಾನ್ ಭೊಗ್ಲೆಲ್ಯಾಂಚಿ ಅಂತರ್ಮುಳಾಂ ಉಸ್ತಾಸ್ಲಿಂ. ದಿಲ್ಲೊ ತೆಂಕೊ ದಾಕಯ್ಲೆಲಿ ಸುಡ್ಲೆ ವಾಟ್ ದಣ್ಣಾತಲ್ಯಾಂಕ್ 'ಮನಿಸ್' ಮ್ಹಣ್ ದಾಕಯ್ಲೆಲೆಂ ತಾಂಕಾಂ ಹಕ್ಯಾಂ-ಮಾನ್ ಕಾಯ್ಲ್ಯಾಂಚಿ ಜಾಣ್ವಾಯ್ ದಾಕೊವ್ನ್ ತಾಂಚೆ ಸಂಗಿಂ ಜಿಯೆವ್ನ್ ತಕ್ಲೆ ಉಬಾರ್ನ್ ಘೆವ್ನ್ ಪಾವ್ಲಾಂ ಕಾಡ್ಚಾಕ್ ಉಲೊ ದಿಲ್ಲೊ. ತಾಚ್ಯಾ ಜಿವಾ ಬಲಿದಾನಾಚೊ ಯಾದಿ ಮನ್ಶಾ-ಮತಿ ಕಾಳ್ಜಾಂನಿ ಜಿವಾಳ್ತಲ್ಯೊ ಜಾಯ್ ಸ್ವಾಮಿ ಸ್ವಾಮಿನಿ ಥಂಯ್ ಹಾಂಗಾ ಪಳೆಂವ್ಕ್ ಲಾಬ್ತಲೆ ಹರೆಕ್ಲ್ಯಾಕ್ ಬಂದೆಂತ್ ಫಿಚಾರುಂಕ್ ಹಾತಾಂಪಾಂಯಾಂಕ್ ಖೊಡೊ ಅಂದುಂಕ್ ಕೊಣ್ ಸಕ್ತೆತ್???

-ಡೇವಿಡ್ ಡಿಸೊಜಾ, ವಾಮಂಜೂರ್

→1 ಸ್ವಾಮಿ ಸ್ವಾಮಿ ಆಮ್ಚ್ಯಾ ಕಾಳಾಚೊ ಮಾಡಿರ್

ಪೂಣ್ ದುಬೊ ಆನಿ ಅಸ್ಕತ್ ಲೋಕ್ ಸ್ವಾಮಿ ಸ್ವಾಮಿ ಆನಿ ತಸಲ್ಯಾಂಚ್ಯಾ ಮರ್ಣಾ ವರ್ವಿಂ ಆಜುನ್ ದುಬೊ ಆನಿ ಅಸ್ಕತ್ ಜಾತಲೊ ಮ್ಹಳ್ಳೆಂ ಭೆಂ ಎಕ್ಲೆ ವಾಟೆನ್ ಧೊಸ್ತಾನಾ ತಾಚೆಂ ಮಾಡಿರ್ಪಣ್ ಹೆರ್ ಜಾಯ್ತ್ಯಾ ಮನ್ಶಾ ಹಕ್ಯಾಂ ಝುಜಾರ್ಯಾಂಕ್ ನವ್ಯಾ ಬಳಾನ್ ಭರ್ತಲೆಂ, ನವಿ ವಾಟ್ ದಾಕಯ್ತಲೆಂ, ನವೊ ನಮುನೊ ಜಾತಲೆಂ ತೆಂಯ್ ಖರೆಂ.

ಯುವಿವಿ ತಸಲ್ಯಾ ಕರಿಣ್ ಕಾಯ್ಲ್ಯಾಂಚ್ಯಾ ಖಾಲ್ ಜಿವಿತ್‌ಭರ್ ತ್ರಾಸಾಂತ್ ಪಡ್ತಾತ್, ಅನಿಶಿನ್ ಮ್ಹಳ್ಳೆ ಬರಿಂ ಜಿವಿತಾ ವರ್ಸಾಂ ವಿಬಾಡ್ತಾತ್ ತಸಲ್ಯಾಂ ಪಯ್ಲೆ ಸ್ವಾಮಿ ಸ್ವಾಮಿ ಪಯ್ಲೊ ನ್ಹಯ್, ಎಕ್ಲೊಚ್ ನ್ಹಯ್. ಹ್ಯಾ ರಾಷ್ಟ್ರಾಂತ್ ತಸಲಿಂ ಜಾಯ್ತಿಂ ಆಸಾತ್. ಆಮ್ಚ್ಯಾ ರಾಷ್ಟ್ರಾಚಿ ಅಪ್ರಾಧ್-ನೀತ್ ಧಾರಾಂವ್ಚಿ ವ್ಯವಸ್ಥಾ ವ್ಯಕ್ತಿಫನ್ ಆನಿ ವ್ಯಕ್ತಿ ಸ್ವತಂತ್ರ್ ದಿಂವ್ಚೆ ಪ್ರಾಸ್ ತೆಂ ಕಶೆಂ ಚೊರ್ತಾ ತ್ಯೆ ವಿಶಿಂ ಆತಾಂ ನವ್ಯಾನ್ ಚಿಂತ್ಪ್ ಕೆಲ್ಲೆಂ ಬರೆಂ. ಸರ್ಕಾರಾಕ್ ಜಾಯ್ ತಶೆಂ ಕರುಂಕ್ ಸೊಡಿನಾಸ್ತಾಂ ಸವಾಲಾಂ ಕರ್ತಲ್ಯಾಂಕ್ ಬೂದ್ ಶಿಕೊಂವ್ಕ್ ಕಾನುನ್ ಕಾಯ್ಲ್ಯಾಂಚೊ ಚೊಕ್ ವಾಪರ್ ಜಾಂವ್ಚೆ ವಿಶಿಂ ಚಡಿಕ್ ವಿವರ್ ಗರ್ಜ್ ದಿಸನಾ, ಭೀಮಾ ಕೊರೆಗಾಂವ್, ಸಿವಿವಿ ಪ್ರತಿಭಟನ್, ಜಮ್ಮು ಕಾಶ್ಮೀರ್ ಅಸಲಿಂ ನಾಂವಾಂ ಉಗ್ಡಾಸ್ ಕೆಲ್ಯಾರ್ ಪಾವ್ತಾ. ನಿರಾಪ್ರಾಧಿ ಮನ್ಶಾಂಚೆಂ ವ್ಯಕ್ತಿ ಸ್ವತಂತ್ರ್ ಆನಿ ಮೊಲಾಧಿಕ್ ವೇಳ್ ಕೊಣ್ ಪಾಟಿಂ ದಿತ್? "ಇತ್ಲೆಂ ಆಸುನ್ಯೆ ಆಮಿ ಗಾಯ್ತಲ್ಯಾಂವ್. ಸುಕ್ಲೆಂ ಪಿಂಜ್ಲ್ಯಾಂತ್ ಆಸುನ್ಯೆ ಗಾಂವ್ಕ್ ಸಕ್ತಾ" ಮ್ಹಳ್ಳೆಂ ಘಾದರ್ ಸ್ವಾಮಿ ಸ್ವಾಮಿಚಿಂ ಉತ್ರಾಂ ಕಿತ್ಲ್ಯಾ ಜಣಾಂಚ್ಯಾನ್ ಆಪ್ಲಾಚಿಂ ಕರುಂಕ್ ಜಾತಿತ್?

'ಏಕ್ ಪಾವ್ಲಿಂಚಿಂ ವೊಗಪಣ್ ಶೆಂಬರ್ ವಾಂಟ್ಲಾನ್ ಬರೆಪಣ್' ಅಶೆಂ ಏಕ್ ಉತರ್ ಆಸಾ. ಹರ್ ಪಾವ್ಲಿಂ ಅನಿತ್ ಜಾತಾ, ಸತಾ-ನಿತಿ ವಿರೊಧ್ ಕಿಶೆಂಯ್ ಚಲ್ತಾ ತೆದ್ನಾಂ ವೊಗಪಣ್ ಪಾಂಗ್ರುಂಕ್, ದಿಪ್ನ್ ವೆಗ್ಳೆ ಕುಶಿಕ್ ಘುಂವ್ಚಾಂವ್ಕ್ ಆಮ್ಚಿ ಸಾಮಾಜಿಕ್ ವ್ಯವಸ್ಥಾ ಆಮ್ಚಾಂ ಶಿಕಯ್ತಾ. ಅಶೆಂ ಕೆಲ್ಲೆ ವರ್ವಿಂ ಖಿಂತ್ ನಾ, ಪೆಲ್ಯಾ ಥಾವ್ನ್ ವಿರೊಧ್‌ಪಣ್ ನಾ ಆನಿ ಅಶೆಂ ಶೆಂಬರ್ ವಾಂಟ್ಲಾನ್ ಬರೆಪಣ್ ಜಾತಲೆಂ ಮ್ಹಣ್ ಭಾಸಾಯ್ತಾ. ಹಾಕಾ ಲಾಗುನ್ ದುಬ್ಯಾಂಚಿಂ ಹಕ್ಯಾಂ, ಮನ್ಶಾಫನ್, ನೀತ್ ಹ್ಯಾ ಸಂಗಿಂ ಖಾತಿರ್ ಝುಜ್ಚೊ ಸ್ಪಿರಿತ್ ಜಾಯ್ತ್ಯಾಂ ಥಂಯ್ ಕೆದ್ನಾಂಚ್ ಮೆಲ್ಚೊ ಆಸ್ತಾ. 84 ವರ್ಸಾಂಚ್ಯಾ ಘಾದರ್ ಸ್ವಾಮಿ ಸ್ವಾಮಿನ್ ಕೆಲೆಂ ತಶೆಂ ಭೊವ್ ಥೊಡಿಂ ಹೊ ಝುಜಾರ್ಯಾಚೊ ಸ್ಪಿರಿತ್ ಜಿವೊ ದವರ್ತಾತ್ ಆನಿ ಸಗ್ಳೆ ಸಮಾಜಿಕ್ ಹಾಲಯ್ತಾತ್. ತಸಲ್ಯಾಂಚೆಂ ಜಿವಿತ್ ಆನಿ ಮರಣ್ ಕೆದ್ನಾಂಚ್ ವ್ಯರ್ಥ್ ಜಾಯ್ನಾ. ತಸಲಿಂ ಸದಾಂ ಜಿಯೆತಾತ್. ತಾಂಚ್ಯಾ ನಾಂವಾನ್ ಆನಿ ದೆಕಿನ್ ಹೆರ್ ಜಾಯ್ತಿಂ ತಾಂಚೊ ವಾವ್ರ್ ಆಪ್ಲೊ ಕರುನ್ ಘೆತಾತ್.

ಕೊರೊನಾಚ್ಯಾ ತಿಸ್ರಾ ಲ್ಲಾರಾಕ್ ತಯಾರಾಯ್!

ಕೊವಿಡ್-19 ವೈರಸಾಚೆಂ ದುಸ್ರೆಂ ಲ್ಲಾರ್ ಹ್ಯೆ ಪರಿಂ ಅನಾಹುತಾಂ ಕರಿತ್ ಮ್ಹಣ್ ಕೊಣೆಂಚ್ ಚಿಂತ್ಲೆಂ ನಾ. ಪಯ್ಲೆಂ ಲ್ಲಾರ್ ಚಡ್ವಾವ್ ಶೆರಾಂನಿ ಮಾತ್ ಆಸಲ್ಲೆಂ ತರ್ ಹ್ಯೆ ಪಾವ್ಲಿಂ ಶೆರಾ ಭಾಯ್ಲ್ಯಾ ಜಾಯಿತ್ಯಾ ಸುವಾತ್ಯಾಂಕ್ ಕೊವಿಡ್-19 ವೈರಸಾಚಿ ಪಿಡಾ ವಿಸ್ತಾರುನ್ ಗೆಲಿ. ಜಾಯ್ ಪಿಡೆಸ್ತ್ ಜಾಲೆ ಆನಿ ಕಾಂಯ್ ಜಣ್ ಅಂತರ್ಲೆ. ಗೂಣ್ ಜಾವ್ನ್ ಘರಾ ಗೆಲ್ಲಾಂ ಪಯ್ಲಿ ಥೊಡ್ಯಾ ಜಣಾಂಕ್ ಪುರ್ತೊ ಸುಶೆಗ್ ಮೆಳುಂಕ್ ನಾ. ಕೊವಿಡ್-19 ವೈರಸಾ ಥಾವ್ನ್ ಪೊಪ್ಸಾಕ್ ಜಾಲ್ಲಿ ಜಕ್ಲಿ ಮುಕ್ಲೆ ದೀಸ್ ಕಷ್ಟಾಂಚೆ ಕರಿತ್.

ಜೂನ್ ಮ್ಹಯ್ನಾಚೆ ಆಕರಿಕ್, ಹೆಂ ಲೇಕನ್ ತಯಾರ್ ಕರುನ್ ಆಸ್ತಾಂ ಆಮ್ಚ್ಯಾ ದಶಾಂತ್ ತಶೆಂ ಆಮ್ಚ್ಯಾ ಭೊಂವಾರಾಂತ್ ನವ್ಯಾನ್ ಪೊಸಿಟಿವ್ ಜಾತಲ್ಯಾಂಚೊ ಸಂಖೊ ಉಣೊ ಜಾಯಿತ್ ಆಯ್ಲಾ. ತಜ್ಜಾಂ ಪ್ರಕಾರ್ ಜುಲಾಯ್ ಮ್ಹಯ್ನಾಚೆ ಆಕರಿಕ್ ಕೊವಿಡ್-19 ವೈರಸಾಚೆಂ ದುಸ್ರೆಂ ಲ್ಲಾರ್ ಶಾಂತ್ ಜಾತಲೆಂ; ಸಪ್ಟೆಂಬರ್-ಅಕ್ಟೋಬರ್ ಮ್ಹಯ್ನಾಂತ್ ವಾ ಪಯ್ಲೆಂಚ್ ಕೊವಿಡ್-19 ವೈರಸಾಚೆಂ ತಿಸ್ರೆಂ ಲ್ಲಾರ್ ಯೆತ್. ಲೋಕಾನ್ ಚತ್ರಾಯ್ ಘೆತ್ಲಿ ನಾ ತರ್ ತಿಸ್ರೆಂ ಲ್ಲಾರ್ ವೆಗಿಂ ಯೆತ್; ದುಸ್ರ್ಯಾ ಲ್ಲಾರಾ ಪ್ರಾಸ್ ಮಾರಕಾರ್ ಜಾವ್ತಾ.

ಗೆಲೊತ್ಯಾ ದಶೆಂಬರ್ ಮ್ಹಯ್ನಾಚೆ ಆಕರಿಕ್, ಪಯ್ಲಾ ಲ್ಲಾರಾಚೆ ದಾವ್ಲೆ ಥಾವ್ನ್ ಸುಟುನ್ ಆಮಿ ಸುಶೆಗ್ ಜೊಡುನ್ ಆಸ್ತಾಂ, ಅಮೇರಿಕಾ ಆನಿ ಯುರೊಪಾಚ್ಯಾ ಗಾಂವಾಂನಿ ದುಸ್ರೆಂ ಲ್ಲಾರ್ ಮಾರುನ್ ಆಸಲ್ಲೆಂ. ಎಪ್ರಿಲ್-ಮೇ ಮ್ಹಯ್ನಾಂತ್ ದುಸ್ರ್ಯಾ ಲ್ಲಾರಾನ್ ಆಮ್ಚ್ಯಾ ಗಾಂವಾಂತ್ ಸಮಸ್ತೆ ಕರುನ್ ಆಸ್ತಾಂ, ಯುರೋಪ್ ಆನಿ ಅಮೆರಿಕಾಂತ್ ತಿಸ್ರಾ ಲ್ಲಾರಾಚೆ ಉಪದ್ರ್ ಶಿಖರಾಕ್ ಪಾವ್ಲೆ; ಆತಾಂ ಥಂಯ್ ಕೊವಿಡ್ ವೈರಸಾಚೆ ಸಮಸ್ತೆ ಉಣೆ ಜಾಯಿತ್ ಆಯ್ಲಾತ್. ಥಂಯ್ ತಿಸ್ರೆಂ ಲ್ಲಾರ್ ಪಯ್ಲೆಂಚ್ಯಾ ದೋನ್ ಲ್ಲಾರಾಂ ಪ್ರಾಸ್ ಮಾರಕಾರ್ ಜಾಲ್ಲೆಂ. ಪರತ್ ಪರತ್ ಲೋಕ್ ಡಾವ್ನ್ ಕರುನ್, ಲೋಕ್ ಡಾವ್ನಾಚಿಂ ನಿಯಮಾಂ ಸೊಡ್ ದೊಡ್ ನಾಸ್ತಾಂ ಪಾಳ್ಲ್ಯಾನ್ ತಶೆಂಚ್ ವ್ಯಾಕ್ಸಿನ್ ದಿಲ್ಲಾನ್ ತಿಸ್ರೆಂ ಲ್ಲಾರ್ ಥಂಡ್ ಜಾಲಾಂ.

ಹ್ಯಾ ಉಪ್ರಾಂತ್ ಪರತ್ ಕೊವಿಡ್-19 ಯೇತ್ ವಾ ನಾ ತೆಂ ರಾಕುನ್ ಪಳೆಂವ್ಕ್ ಆಸಾ. ಸದ್ಯಾಕ್ ಬ್ರಿಟನ್ ಆನಿ ರಷ್ಯಾಂತ್ ನವ್ಯಾನ್ ಪೊಸಿಟಿವ್ ಜಾತಲ್ಯಾಂಚೊ ಸಂಕೊ ವಾಡುನ್ ಆಸಾ. ಸಕ್ಟಾಂಕ್ ವ್ಯಾಕ್ಸಿನ್ ಫಾಲ್ಸ್,

ಕೊವಿಡ್-19 ವೈರಸಾ ಥಾವ್ನ್ ಜಯ್ತ್ ಜೊಡ್ಲ್ಯಾನ್ ಮಾಸ್ಕ್ ಘಾಲ್ಚೆಂ ನಾಕಾ ಮ್ಹಣ್ ಜಾಹೀರ್ ಕೆಲ್ಲ್ಯಾ ಇಸ್ರಾಯೆಲಾಂತ್ ಪರತ್ ಮಾಸ್ಕ್ ಘಾಲುಂಕ್ ಸುಚನ್ ದಿಲಾಂ. ಹ್ಯೆ ಪಯ್ಲೆಂ ಆಯಿಲ್ಲೊ ವೈರಸಾಚೊ ಜಾಗತಿಕ್ ಪಿಡಾ ತಿಸ್ರಾ ಲ್ಲಾರಾ ಉಪ್ರಾಂತ್ ಥಂಡ್ ಪಡ್ಲೆಲ್ಲೊ. ಕೊವಿಡ್-19 ವೈರಸಾಚೆ ಸಮಸ್ತೆ ಕಶೆ ಉರಿತ್ ಮ್ಹಣ್ ಆತಾಂ ಅಂದಾಜ್ ಕರುಂಕ್ ಕಷ್ಟ್, ರುಪಾಂತರ್ ವೈರಸ್ ಬಳಾಧಿಕ್

ಚಡ್ವಾವ್ ವೈರಸಾಂ ತವಳ್ ತವಳ್ ಆಪ್ಲೆಂ ಸ್ವರೂಪ್ ಬದ್ಲುನ್ ಘೆತಾತ್; ಕೊವಿಡ್-19 ತಸಲ್ಯಾ ಆರ್ಎನ್ಎ ವೈರಸಾಂ ಥಂಯ್ ಹೆಂ ಚಡ್ ಪಳೆಂವ್ಕ್ ಮೆಳ್ತಾ. ಕೊವಿಡ್-19 ವೈರಸ್ ಮನ್ಯಾಂಚ್ಯಾ ಜೀವ್ ಕಣಾಂಕ್ ರಿಗುನ್, ಜೀವ್ ಕಣಾಂನಿ ಆಸ್ಚ್ಯಾ ಆಮ್ಯೆನೋ ಆಸಿಡ್ ಮ್ಹಳ್ಯಾ ವಸ್ತುಂಕ್ ಆಪ್ಣಾವ್ನ್ ಆಪ್ಲೊ ಸಂಖೊ ಚಡಯ್ತಾ. ಕೊವಿಡ್-19 ವೈರಸಾಚ್ಯಾ ಭಾಯ್ಲ್ಯಾ ಸರ್ಕಾಚೆರ್ (ಇಲೆಕ್ಟ್ರಾನ್ ಸೂಕ್ಷ್ಮದರ್ಶಕಾಂತ್ ದಿಸ್ಚೆ) ಕಾಡಿಯೆ ಪರಿಂ ಭಾಗ್ ಆಸಾತ್. ಹಾಕಾ 'ಸ್ಪಾಯ್ ಪೊಟೀನ್'

ಇಡೊ ಎಡ್ಡರ್ಡ್ ನಕ್ರೀತ್

ವ್ಹಣ್ತಾತ್. ಕೊವಿಡ್-19 ವೈರಸಾಚೊ ಸಂಖೊ ಚಡುನ್ ಯೆತಾನಾ ಹ್ಯಾ ಸ್ಪಾಯ್ ಪೊಟೀನಾಂತ್ ಆಸ್ಚ್ಯಾ ಆಮ್ಯೆನೋ ಆಸಿಡಾಂಚ್ಯಾ ಸುವಾತ್ಯಾಂನಿ ಬದ್ಲಪ್ ಜಾತಾ. ಹೆಂಚ್ ಕೊವಿಡ್-19 ವೈರಸಾಚೆಂ ಮ್ಯೂಟೇಶನ್ ವಾ ರುಪಾಂತರ್. ರುಪಾಂತರ್ ಜಾಲ್ಲ್ಯಾನ್ ವೈರಸಾಚೊ ಗೂಣ್ ಬದ್ಲತಾ. ತವಳ್ ತವಳ್ ರುಪಾಂತರ್ ಜಾಯಿತ್ ಆಸ್ಲ್ಯಾ ಕೊವಿಡ್-19 ವೈರಸಾಚೆ ಥೊಡೆ ರುಪಾಂತರ್ ಮೂಳ್ ವೈರಸಾ ಪ್ರಾಸ್ ಮಾರಕಾರ್ ಜಾಲ್ಯಾತ್.

B.1.617 ನಾಂವಾಚೆಂ ರುಪಾಂತರ್ ಜಾಲ್ಲೆಂ ಕೊವಿಡ್-19 ವೈರಸ್ ಭಾರತಾಂತ್ ಗೆಲೊತ್ಯಾ ದಶೆಂಬರ್ ಮ್ಹಯ್ನಾಂತ್ ಪಯ್ಲೆಂ ದಿಸುನ್ ಆಯ್ಲಾನ್ ಹಾಕಾ ಭಾರತಾಚಿ ತಳಿ (Indian variant) ಮ್ಹಣ್ ನಾಂವ್ ದಿಲ್ಲೆಂ. ಪ್ರಸ್ತುತ್ ಹಾಕಾ 'ಡೆಲ್ಟಾ ತಳಿ' ಮ್ಹಣ್ ನಾಂವ್ ದಿಲಾಂ. ಡೆಲ್ಟಾ ತಳಿ, ಮೂಳ್ ವೈರಸಾ ಪ್ರಾಸ್ ಚಡ್ ವೆಗಿಂ ಎಕ್ಲ್ಯಾ ಥಾವ್ನ್ ದುಸ್ರ್ಯಾಕ್ ವಿಸ್ತಾರುನ್ ವೆತಾ ಆನಿ ಚಡ್ ಮಾಪಾನ್ ವ್ಯಕ್ತಿಕ್ ಪಿಡೆಸ್ತ್ ಕರ್ತಾ. ಭಾರತಾಂತ್ ದುಸ್ರ್ಯಾ ಲ್ಲಾರಾಕ್ ಹಿಚ್ ತಳಿ ಪ್ರಮುಕ್ ಕಾರಣ್. ಆಯ್ಲೆವಾರ್ ಬ್ರಿಟನ್, ರಷ್ಯಾ ಆನಿ ಹೆರ್ ಗಾಂವಾಂನಿ ನವ್ಯಾನ್ ಕೊವಿಡ್-19 ಪಿಡೆಸ್ತ್ ಚಡುಂಕ್ ಡೆಲ್ಟಾ ತಳಿ ಕಾರಣ್ ಜಾಲ್ಯಾ. ರುಪಾಂತರ್ ಜಾಲ್ಲೆಂ ಡೆಲ್ಟಾ

ವೈರಸ್ ವ್ಯಾಕ್ಸಿನ್ ಘೆತ್ಲ್ಯಾಂಕಯಿ ಧೊಶಿ ದಿತಾ. ಸಕ್ಟಾಂಕ್ ವ್ಯಾಕ್ಸಿನ್ ದಿಲ್ಲಾನ್ ಜೂನ್ ಧಾ ತಾರಿಕರ್ ಇಸ್ರಾಯೆಲಾಂತ್ ಕೊವಿಡ್-19 ವೈರಸಾಚೊ ಸಮಸ್ತೊ ಸೊಂಪ್ಲೊ ಮ್ಹಣ್ ಜಾಹೀರ್ ಕರ್ನ್, ಲೋಕಾನ್ ಮಾಸ್ಕ್ ಘಾಲ್ಚಿ ಗರ್ಜ್ ನಾ ಮ್ಹಣ್ ಇಸ್ರೇಲ್ ಸರ್ಕಾರಾನ್ ಕಳಯ್ಲೆಂ. ಪೂಣ್ ಜೂನ್ 21 ತಾರಿಕೆ ಥಾವ್ನ್ ಹರ್ ದಿಸಾ ಶೆಂಬರಾಂ ಪ್ರಾಸ್ ಚಡ್ ಜಣ್ ನವ್ಯಾನ್ ಪೊಸಿಟಿವ್ ಜಾಲ್ಲ್ಯಾನ್ ಜೂನ್ 25 ತಾರಿಕೆ ಥಾವ್ನ್ ಪರತ್ ಮಾಸ್ಕ್ ಘಾಲುಂಕ್ ಸೂಚನ್ ದಿಲಾಂ. ಥಂಯ್ ನವ್ಯಾನ್ ಪೊಸಿಟಿವ್ ಜಾಂವ್ಕ್ ಡೆಲ್ಟಾ ತಳಿಯೆಚಿಂ ಕೊವಿಡ್-19 ವೈರಸ್ ಕಾರಣ್.

ಇತ್ತೆಂ ಪಾವನಾತ್ ಲ್ಲಾರ್ ಭಾರತಾಂತ್ ಡೆಲ್ಟಾ ತಳಿಯೆಚಿಂ ವೈರಸ್ ಪರತ್ ರುಪಾಂತರ್ ಜಾಲಾಂ ಆನಿ ಹಾಕಾ ಡೆಲ್ಟಾಪ್ಲಸ್ ಮ್ಹಣ್ ನಾಂವ್ ದಿಲಾಂ. ಭಾರತಾಂತ್ ಹ್ಯೆ ಪರ್ಯಾಂತ್ ಥೊಡ್ಯಾಚ್ ಜಣಾಂ ಥಂಯ್ ಡೆಲ್ಟಾಪ್ಲಸ್ ಪಳೆಂವ್ಕ್ ಮೆಳ್ತಲ್ಯಾನ್, ಹ್ಯಾ ನವ್ಯಾ ರುಪಾಚ್ಯಾ ವೈರಸಾಚೊ ಚಡ್ ಗಜಾಲಿ ಕಳಿತ್ ನಾಂತ್. ಡೆಲ್ಟಾಪ್ಲಸ್ ವೈರಸ್ ಸುರ್ಟಿಲ್ಯಾ ವೈರಸಾಂ ಪ್ರಾಸ್ ಚಡ್ ಮಾರಕಾರ್ ಮ್ಹಣ್ ತಜ್ಜಾಂಚಿ ಅಭಿಪ್ರಾಯ್. ಭೊವ್ ವೆಗಾನ್ ಆನಿ ಸಲಿಸಾಯೆನ್ ಡೆಲ್ಟಾಪ್ಲಸ್ ವೈರಸ್ ವಿಸ್ತಾರುನ್ ವೆತಾ ಜಾಲ್ಲ್ಯಾನ್ ಜಾಯಿತ್ಯಾ ಜಣಾಂಕ್ ನವ್ಯಾನ್ ಕೊವಿಡ್-19 ಲಾಗ್ಲಿ ಭಿರಾಂತ್ ವ್ಯಕ್ತ್ ಜಾಲ್ಯಾ.

ತ್ಯಾ ಶಿವಾಯ್ ಡೆಲ್ಟಾಪ್ಲಸ್ ವೈರಸ್ ಕೃತಕ್ ಥರಾನ್ ತಯಾರ್ ಕರ್ಚ್ಯಾ 'ವೊನೊಕ್ಲೊನಲ್' ಆಂಟಿಬೊಡಿಸಾಂಕ್ ಬಾಗ್ಲನಾ ಮ್ಹಣ್ ತಜ್ಜಾಂಚಿ ಅಭಿಪ್ರಾಯ್. ಕೃತಕ್ ಥರಾನ್ ತಯಾರ್ ಕೆಲ್ಲ್ಯಾ ಆಂಟಿಬೊಡಿಸಾಂಕ್ ಜರ್ ಹ್ಯಾ ವೈರಸಾಕ್ ನಾಸ್ ಕರ್ಚಿ ಸಕತ್ ನಾ ತರ್ ಆತಾಂ ಲೋಕಾನ್ ಘೆವ್ನ್ ಆಸ್ಚ್ಯಾ ವ್ಯಾಕ್ಸಿನಾಂ ಥಾವ್ನ್ ಕುಡಿಂತ್ ತಯಾರ್ ಜಾಂವ್ಚೆಂ ನೈಸರ್ಗಿಕ್ ಆಂಟಿಬೊಡಿಸ್ ಕೊವಿಡ್-19 ವೈರಸಾಚ್ಯಾ ಡೆಲ್ಟಾಪ್ಲಸ್ ತಳಿಯೆಕ್ ನಿರ್ನಾಮ್ ಕರಿತ್ ವಾ ನಾ ತೆಂ ರಾಕುನ್ ಪಳಯ್ಲೆ.

ಡೆಲ್ಟಾ ವೈರಸಾಕ್ ನಾಸ್ ಕರ್ಚ್ಯಾಂತ್ ಪ್ರಸ್ತುತ್ ಆಸ್ಚ್ಯಾ ವ್ಯಾಕ್ಸಿನಾಂಚಿ ಸಕತ್ ಉಣಿ ಮ್ಹಣ್ ಜಾಗತಿಕ್ ಭಲಾಯ್ಕಿ ಸಂಸ್ಥಾನಾಚ್ ಅಭಿಪ್ರಾಯ್ ದಿಲ್ಯಾ. ಡೆಲ್ಟಾ ಪ್ರಾಸ್ ಚಡ್ ಬಳಾಧಿಕ್ ಡೆಲ್ಟಾಪ್ಲಸ್ ವ್ಯಾಕ್ಸಿನಾಂಕ್ ಜರ್ ಜೊಕ್ಲಾನ್ ಪ್ರತಿಕ್ರಿಯಾ ದಾಕಯ್ತಾ. ಪರಿಗತ್ ವಿಶೇಸ್ ಪಾಡ್ ಜಾಯ್. ಭಾರತಾಂತ್ ವೆಗಿಂಚ್ ಸುರು ಜಾಂವ್ಕ್ ಆಸ್ಚ್ಯಾ ತಿಸ್ರಾ ಲ್ಲಾರಾಕ್ 'ಡೆಲ್ಟಾಪ್ಲಸ್' ಕಾರಣ್ ಜಾಯ್ ಮ್ಹಣ್ ಯಿ

ಭಿರಾಂತ್ ಆಸಾ. ತಿಸ್ರೆಂ ಲ್ಲಾರ್, ಜಾಯ್ತ್ ಮಾರಕಾರ್?

ಸಂಸಾರ್ ಭರ್ ಕೊವಿಡ್-19 ಲ್ಲಾರಾಂನಿ ಜಾಲ್ಲ್ಯಾ ಸಮಸ್ತಾಂನಿ ಜಾಯಿತ್ಲೊ ಗಜಾಲಿ ಏಕ್ ಸಾರ್ಕೊ ಆಸಾತ್. ಪಯ್ಲಾ ಲ್ಲಾರಾಚ್ಯಾ ವೆಳಾರ್ ಕೊವಿಡ್-19 ಲಾಗ್ಲಲ್ಯಾ ಪಯ್ಲಿ ಮ್ಹಲ್ಲಡ್ಯಾಂಕ್ ಆನಿ ಭಲಾಯ್ಕಿ ನಾಜುಕ್ ಆಸ್ಲಲ್ಯಾಂಕ್ ಮ್ಹಳ್ಯಾರ್ ಇತ್ಲಾರ್ಚ್ ಡಯಾಬೆಟಿಸ್, ಪ್ರೆಶರ್ ಚಡ್ಲೊ, ಕಿಡ್ನಿಚೆ, ಮೆಂದ್ವಾಚೆ ಆನಿ ಹೆರ್ ಭಾಗಾಂಚ್ಯೊ ಪಿಡಾ ಆಸುನ್ ಕಾಲೆತಿ ಅಸ್ಲತ್ ಆಸ್ಲಲ್ಯಾಂಕ್ ಚಡ್ ಅನಾಹುತ್ ಜಾಲ್ಲೆಂ. ತರ್ನಾಟ್ಯಾಂಕ್ ಪಿಡಾ ಲಾಗ್ಲಿಚ್ ಕಳಿತ್ ಜಾಲ್ಲೆಂ ನಾ. ತಾಂಚ್ಯಾ ಥಾವ್ನ್ ಜಾಯಿತ್ಯಾ ಹೆರಾಂಕ್ ಪಿಡಾ ವಿಸ್ತಾರುನ್ ಗೆಲ್ಲಿ. ಪೂಣ್ ದುಸ್ರ್ಯಾ ಲ್ಲಾರಾಂತ್ ತರ್ನಾಟ್ಯಾಂಕಯಿ ಸಮಸ್ತೆ ಜಾಲ್ಲೆ. ವೈರಸ್ ದುಸ್ರ್ಯಾ ಲ್ಲಾರಾಂತ್ ಪಯ್ಲೆಂಚ್ಯೆ ಪ್ರಾಸ್ ಚಡ್ ವೆಗಾನ್ ವಿಸ್ತಾರುನ್ ಗೆಲ್ಲೆಂ. ಎಕ್ಲ್ಯಾ ಥಾವ್ನ್ ದುಸ್ರ್ಯಾಕ್ ಲಾಗ್ಲಲ್ಯಾಂತ್ ವೈರಸಾಚಿ ಸಕತ್ ಚಡ್ಲಿ. ವೈರಸ್ ಫಕತ್ ತರ್ನಾಟ್ಯಾಂಕ್ ಮಾತ್ ಲಾಗುಂಕ್ ನಾ. ಜಾಯಿತ್ಯಾ ವ್ಹಲ್ಲಡ್ಯಾಂಕಯಿ ವೈರಸ್ ಲಾಗುನ್ ತಾಂಕಾಂಯ್ ಅನಾಹುತ್ ಜಾಲ್ಲೆಂ.

ಯುರೋಪ್ ಆನಿ ಅಮೆರಿಕಾಂತ್ ಆಯಿಲ್ಯಾ ತಿಸ್ರಾ ಲ್ಲಾರಾಂತ್ ಪಯ್ಲೆಂಚ್ಯಾ ದೋನ್ ಲ್ಲಾರಾಂ ಪ್ರಾಸ್ ವೈರಸ್ ಚಡ್ ಬಳಾನ್ ಎಕ್ಲ್ಯಾ ಥಾವ್ನ್ ದುಸ್ರ್ಯಾಕ್ ವಿಸ್ತಾರುನ್ ಗೆಲ್ಲೆಂ. ಪಿಡೆಸ್ತ್ ಜಾಂವ್ಚೆ ತಶೆಂ ಮರಣ್ ಪಾಂವ್ಚೆಂಯ್ ಚಡ್ಲೆ. ಹ್ಯಾ ಪಯ್ಲೆಂಚ್ಯಾ ದೋನ್ ಲ್ಲಾರಾಂ ಪ್ರಾಸ್ ಚಡ್ ಮಾಪಾನ್ ಭುರ್ಗ್ಯಾಂಕ್ ವೈರಸ್ ಲಾಗ್ಲೆಂ. ಪೂಣ್ ಆಸ್ತೆಂಕ್ ದಾಖಿಲ್ ಜಾವ್ನ್ ಮರಣ್ ಪಾವ್ಲ್ಯಾಂತ್ ಹ್ಯಾ ಪಯ್ಲೆಂಚ್ಯಾ ಲ್ಲಾರಾಂ ಪರಿಂ ವದ್ಯಮ್ ಆನಿ ಉತರ್ ಪ್ರಾಯೆಚಿಚ್ ಚಡ್ ಆಸಲ್ಲೆ.

ತಿಸ್ರಾ ಲ್ಲಾರಾಚಿ ಚತ್ರಾಯ್

ಯುರೋಪ್ ಆನಿ ಅಮೆರಿಕಾಂತ್ ದುಸ್ರ್ಯಾ ಲ್ಲಾರಾಚ್ಯೊ ಧೊಶಿ ಆಸ್ತಾನಾಂಯ್, ಭಾರತಾಂತ್ ದುಸ್ರೆಂ ಲ್ಲಾರ್ ಮಾರ್ಚೆಂ ನಾ ಮ್ಹಳ್ಯಾ ಧಯ್ತಾನ್ ಆಸ್ಲಿ ಬಂದಡ್ ಕಾಡ್ಲಿ ಆನಿ ಜಣ್ ಸುಶೆಗಾನ್ ಆಸಲ್ಲೆ. ಚತ್ರಾಯ್ ಘೆತ್ಲಿಚ್ ನಾ. ಜೊಕ್ಲಾನ್ ದುಸ್ರ್ಯಾ ಲ್ಲಾರಾಚ್ಯಾ ಯೆಣ್ಯಾಕ್ ತಯಾರಾಯ್ ಕರಿನಾತ್ಲಿಚ್ ದುಸ್ರ್ಯಾ ಲ್ಲಾರಾನ್ ಹ್ಯಾ ಥರಾನ್ ಆಮ್ಕಾಂ ಶೆವ್ಣಾಂವ್ಕ್ ಕಾರಣ್.

ಏಕ್ ಪಾವ್ಲಿಂ ಮಾರ್ ಕೆಲ್ಲೊ ಉಪ್ರಾಂತ್ ಚತ್ರಾಯ್ ಘೆತಾ. ಸಾಂಗಾತಾ ಜಮುನ್ ಆಸ್ಚೆಂ ಆನಿ ಜಣ್ ಚಡ್ ಆಸ್ಲೆ ಸುವಾತೆಂತ್ ಪರ್ವಾ ನಾಸ್ತಾಂ ಲೋಕಾನ್

ಮೆಳ್ಚೆಂ ಕೊವಿಡ್-19 ವೈರಸ್ ವಿಸ್ತಾರುಂಕ್ ಕಾರಣ್.

ತಿಸ್ರೆಂ ಲ್ಲಾರ್ ಮಾತ್ ನ್ಹಯ್, ಕೊವಿಡ್-19 ವೈರಸಾಚಿಂ ಮುಕ್ತಿಂ ಲ್ಲಾರಾಂ ಆಡಾಯ್ಚೆ ತರ್ ಫಕತ್ ದೋನ್ ವಾಟೊ ಆಸಾತ್: ಲೋಕಾಕ್ ವೈರಸಾ ವಿರೋಧ್ ವ್ಯಾಕ್ಸಿನ್ ದಿಂವ್ಚಿ ಆನಿ ಲೋಕಾನ್ ಕೊವಿಡ್-19 ಲಾಗನಾಶೆಂ ಚತ್ರಾಯ್ ಸಾಂಬಾಳ್ಚಿ.

ವ್ಯಾಕ್ಸಿನ್ ಘೆಂವ್ಕ್ ಕಾವ್ಣೆಕ್ ನಾಕಾ ವ್ಯಾಕ್ಸಿನ್ ಆಯಿಲ್ಲೆ ಸುರ್ಟೆರ್ ಕಾಂಯ್ ಚೂಕ್ ಗಜಾಲಿ ಪ್ರಚಾರ್ ಕೆಲ್ಲ್ಯಾನ್ ಸಾದ್ಯಾ ಲೋಕಾನ್ ವ್ಯಾಕ್ಸಿನ್ ಘೆಂವ್ಕ್ ಖುಶಿ ದಾಕಯ್ಲಿ ನಾ. ಸುರ್ಟೆರ್ ದಾಕ್ಟರಾಂಕ್, ನರ್ಸಾಂಕ್ ಆನಿ ಭಲಾಯ್ಕಿ ಶೆತಾಂತ್ ವಾವುರ್ಲಲ್ಯಾಂಕ್ ಧರ್ಮಾರ್ಥ್ ವ್ಯಾಕ್ಸಿನ್ ದಿಂವ್ಚಿ ಸವ್ಲತಾಯ್ ಆಸ್ಲಾರ್ ಯಿ ಜಾಯಿತ್ಯಾಂನಿ ವ್ಯಾಕ್ಸಿನ್ ಘೆಂವ್ಕ್ ಮನ್ ಕರುಂಕ್ ನಾ. ಆತಾಂ ದುಸ್ರ್ಯಾ ಲ್ಲಾರಾನ್ ಅನಾಹುತಾಂ ಕೆಲ್ಲ್ಯಾ ಉಪ್ರಾಂತ್ ಲೋಕ್ ಮೊಲಾಕ್ ಸಯ್ತ್ ವ್ಯಾಕ್ಸಿನ್ ಘೆಂವ್ಕ್ ತಯಾರ್ ಆಸಾ.

ವ್ಯಾಕ್ಸಿನ್ ಘೆತ್ಲ್ಯಾನ್ ಚೆರಾಲ್ ಕಿಶೆಂಚ್ ಅಪಾಯ್ ನಾ. ಪೂಣ್ ವ್ಯಾಕ್ಸಿನ್ ಘೆತ್ಲ್ಯಾ ಸಕ್ಟಾಂಕ್ ಪರತ್ ಕೊವಿಡ್-19 ವೈರಸ್ ಲಾಗನಾ ಮ್ಹಣ್ ನಿಫಂಟ್ ಸಾಂಗುಂಕ್ ಜಾಯ್ನಾ. ವ್ಯಾಕ್ಸಿನ್ ಘೆತ್ಲ್ಯಾಂಕ್ ಪರತ್ ವೈರಸ್ ಲಾಗ್ಲಾರ್ ಯಿ ಪಿಡಾ ಚಡ್ ಮಾರಕಾರ್ ಜಾಯ್ನಾ ಆನಿ ಅನಾಹುತಾಂ ಜಾಂವ್ಚಿ ಸಾಧ್ಯತಾಯ್ ಉಣಿ ಮ್ಹಣ್ ದುಸ್ರ್ಯಾ ಲ್ಲಾರಾಚ್ಯಾ ವೆಳಾರ್ ಕಳಿತ್ ಜಾಲಾಂ. ವ್ಯಾಕ್ಸಿನಾ ಶಿವಾಯ್ ಹೆರ್ ಥರಾನ್ ಕೊವಿಡ್-19 ವೈರಸಾ ಥಾವ್ನ್ ಬಚಾವಿ ಸಾಧ್ಯ್ ನಾತ್ಲ್ಯಾನ್ ಕೊಣಾಕ್ ಅವ್ಯಾಸ್ ಆಸಾ ತಾಣಿಂ ವ್ಯಾಕ್ಸಿನ್ ಘೆಂವ್ಚೆಂ ಬರೆಂ. ಖಿಂಯ್ಚಿಯ್ ಪಿಡಾ ವಾ ಭಲಾಯ್ಕೆಚೊ ಸಮಸ್ತೊ ವ್ಯಾಕ್ಸಿನ್ ಘೆಂವ್ಚ್ಯಾಕ್ ಆಡ್ಕಳ್ ಜಾಯ್ನಾ. ಚತ್ರಾಯ್ ಮಾತ್ ರಾಕ್ತಾ

● ಕೊವಿಡ್-19 ವೈರಸಾ ಥಾವ್ನ್ ಪಯ್ಲೆ ಉರಿಚ್ ಹ್ಯಾ ಮಾರಕಾರ್ ವೈರಸಾ ಥಾವ್ನ್ ರಾಕುಂಕ್ ಆಸ್ಚಿ ವಾಟ್. ಹ್ಯೆ ವಿಶಿಂ ಕಿಶೆಂಚ್ ಸೊಡ್ ದೊಡ್ ಕರಿನಾಯೆ. ಕೊವಿಡ್-19 ಸಮಸ್ತೊ ಕೊಣಾ ಥಂಯ್ ಕಸೊ ಉರತ್ ಮ್ಹಣ್ ಅಂದಾಜ್ ಕರುಂಕ್ ಜಾಯ್ನಾ. ತ್ಯಾ ಪಾಸತ್, ವೈರಸಾಚೊ ಹೊ ಸಮಸ್ತೊ ಪುರ್ತೊ ವೆತಾ ಮ್ಹಣಾಸರ್ ಚತ್ರಾಯ್ ಘೆಂವ್ಚಿ.

● ಘರಾ ಭಾಯ್ ಭೆಟೊ ಹರ್ ವ್ಯಕ್ತಿ, ಖುಣಾ ನಾತ್ಲೊ ಕೊವಿಡ್-19 ಪೊಸಿಟಿವ್ ಆಸ್ತಾ ಮ್ಹಣ್ ಲೆಕುಂಕ್ ಜಾಯ್. ಘರಾ ಭಾಯ್ಲಾ ವ್ಯಕ್ತಿಚ್ಯಾ ಲಾಗರ್ ವೆಚಿಂ ನ್ಹಯ್. ತ್ಯೆ ವ್ಯಕ್ತಿನ್ ತಶೆಂ ತುವೆಂ ಮಾಸ್ಕ್ ಚುಕೊಂವ್ಚೆಂ ನ್ಹಯ್ ಆನಿ ಸಮಾಜಿಕ್ ಅಂತರ್ ಸಾಂಬಾಳುಂಕ್ ಜಾಯ್.

“ವಿಲ್ಯಾ, ವಿಲ್ಯಾ” ವಿದ್ವಿಚೊ ತಾಳೊ ಆಯ್ಕುನ್ ವಿಲ್ಯಾ ಕುಜ್ಜಾ ಥಾವ್ನ್ ಭಾಯ್ರ್ ಆಯ್ಲೆಂ. ಫಾಂತ್ಯಾರ್ ವೆಗಿಂಚ್ ಉಟುನ್, ನಾಸ್ಲೊ ತಯಾರ್ ಕರ್ನ್, ವಿಯೊಲಾಕ್ ಇಸ್ಕೊಲಾಕ್ ಥಾಡ್ಡಿ ಗಡ್ಡಡ್ ಎಕಾ ಕುಶಿನ್ ತರ್; ಘೊವಾ ವಿದ್ವಿಚ್ ಚಾ ಫಳಾರ್ ಮೆಜಾರ್ ತಯಾರ್ ದವರ್ಚೆ ಥಾವ್ನ್, ತಾಚೆಂ ವಸ್ತುರ್ ಇಸ್ತಿ ಕರ್ತಾ ಮ್ಹಣಾಸರ್ ಹರಕ್ ಕಾಮ್ ವಿಲ್ಯಾಚೆಂ. ಹೆಂ ಸರ್ವ್ ಕಾಮ್ ಕರ್ನ್ ಶಿಕ್ವೆ ಜಾವ್ನಾಸ್ಲಾ ತಿಣೆಂ ಇಸ್ಕೊಲಾಕ್ ಭಾಯ್ರ್ ಸರ್ಚೆ ಭಿತರ್ ತಿಚೊ ಅಧೋರ್ ಜೀವ್ ಜಾತಾಲೊ. ಹಾಂ... ಆತಾಂ ಪರ್ತ್ಯಾನ್ ಕಿತ್ಯಾಕ್ ಆಪಯ್ತಾ ಹಾಬಾ ಹೊ? ಮ್ಹಣುನ್ ಮತೀಂಚ್ ಚಿಂತ್ತಾಸ್ತಾನಾ ಪರ್ತ್ಯಾನ್ ವ್ಹಡ್ಲಾನ್ ಉಲೊ ಕೆಲೆಂ ವಿದ್ವಿಚ್.

“ವಿಲ್ಯಾ, ಮ್ಹಾಕಾ ವೇಳ್ ಜಾವ್ನ್ ಆಯ್ಲೊ ಆನಿಕ್ಯಾ ನಾಸ್ಲೊ ತಯಾರ್ ನಾ?”
 “ಹಾಂ... ಪಾಂಚ್ ಮಿನುಟಾಂ ರಾವ್ ತೆದೊಳ್ ವಿಯೊಲಾಚೆಂ ಸ್ಕೂಲ್ ಬ್ಯಾಗ್ ರೆಡಿ ಕರ್”
 ಜಾಪ್ ದಿಲಿ ವಿಲ್ಯಾನ್. ವಿದ್ವಿ ಕಿತೆಂಚ್ ಜಾಪ್ ದಿನಾಸ್ತಾನಾ ಬಾಯ್ಕಿ ಘೆವ್ನ್ ಭಾಯ್ರ್ ಸರ್ಚೊ. ಅಸಲಿಂ ಘಡಿತಾಂ ವಿಲ್ಯಾಕ್ ಕಾಂಯ್ ನವಿಂ ನ್ಹಯ್. ಆಜ್ಕಾಲ್ ಲ್ಹಾನ್-ಲ್ಹಾನ್ ಸಂಗಿಂ ಖಾತಿರ್ ರಾಗಾರ್ ಜಾಂವ್ಚೆಂ, ಝಗಡ್ಡೆಂ ಆನಿ ಆಕ್ರೆಕ್ ಸರ್ವ್ ಚುಕಿಂಕ್ ವಿಲ್ಯಾಚ್ ಜವಾಬ್ದಾರ್ ಕರ್ಚೆಂ ಹೆಂ ಸರ್ವ್ ಸದಾಂನಿತ್ ಮ್ಹಳ್ಳೆ ಪರಿಂ ಘಡುನ್ಚ್ ಆಸ್ಲೆಂ. ಕಾಜಾರಾಚ್ಯಾ ಸುರ್ವಾತೆಚ್ಯಾ ದಿಸಾಂನಿ ತಾಂಚೆ ಮಧೆಂ ಆಸ್ಲೊ ತೊ ಮೋಗ್-ಮಯ್ಪಾಸ್ ಚಿಂತುನ್ ವಿಲ್ಯಾಚ್ಯಾ ದೊಳ್ಯಾಂನಿ ದುಖಾಂ ದೆಂವುಂಕ್ ಲಾಗಿಂ. “ಮಾಮ್ನಿ...” ವಿಯೊಲಾಚೊ ತಾಳೊ ಆಯ್ಕತಚ್ ವಿಲ್ಯಾ ದುಖಾಂ ಪುಸುನ್, ತಾಚ್ಯಾ ಕಾಮಾಂತ್ ಮಗ್ನ್ ಜಾಲೆಂ.

ಘರಾ ಥಾವ್ನ್ ಭಾಯ್ರ್ ಸರ್ನ್ ಗೆಲ್ಲ್ಯಾ ವಿದ್ವಿಚೆ ಮತೀಂತ್ ಚಿಂತ್ನಾಂ ವಾರ್ಯಾ ವೆಗಾನ್ ಥಾಂವ್ತಾಲಿಂ. “ನ್ಹಯ್, ಹ್ಯಾ ವಿಲ್ಯಾಕ್ ವೆಳಾರ್ ಸಗ್ಳೆಂ ತಯಾರ್ ದವ್ರುಂಕ್ ಜಾಯ್ನಾ? ಕಿತ್ಲೆಂ ಸಾಂಗ್ಲಾರ್ಯಾ ತಾಕಾ ಸಮ್ಜನಾ. ಎದೊಳ್ಚ್ ವೇಳ್ ಜಾವ್ನ್ ಆಯ್ಲೊ ಆನಿ ಧಾ ಮಿನುಟಾಂ ಭಿತರ್ ದಫ್ತಾರಾಕ್ ಪಾವನಾ ತರ್ ಪರ್ತ್ಯಾನ್ ಬೊಸಾಚ್ಯಾ ತೊಂಡಾ ಥಾವ್ನ್ ಆಯ್ಕುಂಕ್ ಮೆಳ್ತಲೆಂ” ಮತೀಂಚ್ ಪುರ್ಪುರ್ಯಾನ್ ತಾಣೆಂ

ಬಾಯ್ಕಿಚೊ ವೆಗ್ ಚಡಯ್ಲೊ ವೆಗಿಂಚ್ ದಫ್ತಾರಾಕ್ ಪಾಂವ್ಚೆಂ ಏಕೆಚ್ ಚಿಂತಪ್ ತಾಚೆ ಮತೀಂತ್ ಘುಂವ್ತಾಲೆಂ, ಮುಕ್ಲ್ಯಾನ್ ಯೆಂವ್ಚ್ಯಾ ಕಾರಾ ತೆವ್ಪಿಂ ತಾಣೆಂ ಗುಮನ್ ದಿಂವ್ಕ್ ನಾ. ಆಪ್ಣಾಕ್ಚ್ ಸಾಂಬಾಳ್ಚೆ ಖಾತಿರ್ ತಾಣೆಂ ಕೆಲೆಂ ಪ್ರೇತನ್ ವ್ಯರ್ಥ್ ಜಾಲೆಂ. ಖಿಣಾ



ಭಿತರ್ ತಾಚೆಂ ಬಾಯ್ಕಿ ಕಾರಾಕ್ ಆಪ್ಣುನ್ ತೊ ಬಾಯ್ಕಿ ಥಾವ್ನ್ ಉಸಳ್ಯೊ.

 ದೊಳೆ ಉಗ್ತೆ ಕರ್ತಾಸ್ತಾನಾ ಆಪುಣ್ ಖಿಯ್ನರ್ ಆಸಾ ಮ್ಹಳ್ಳೆಂ ವಿದ್ವಿಚ್ ಸಮ್ಜಲೆ ನಾ ಸಗ್ಳೆ ಕುಡಿಂತ್ ವಿಶ್ರೀತ್ ದೂಕ್. ಬಾಯ್ಕಿ ಥಾವ್ನ್ ಪಡ್ಲೊ ಮಾತ್ ಉಗ್ಡಾಸ್ ಆನಿ ಹಾಂವ್ ಆತಾಂ... ಆಸ್ತೆಚ್ಯಾ ಹ್ಯಾ ಖಿಣ್ಯಾರ್ ಆಸಾಂ, ತೊ ದುಕಿನ್ ಪಿಂಗಾಲ್ಯೊ. ಖಿಣ್ಯಾಚೆ ಬಗ್ಗರ್ ಆಸ್ಲಲ್ಯಾ ವಿಲ್ಯಾ ತೆವ್ಪಿಂ ಏಕ್ ದಿವ್ನ್ ತಾಣೆಂ ಫಾಲಿ. ವಿಲ್ಯಾ ಎದೊಳ್ಚ್ ರಡುನ್ ಥಕ್ಲೆಂ. ತಾಚ್ಯಾ ದೊಳ್ಯಾಂ ಖಾಂಚಿಂನಿ ಆಜುನ್ ದುಖಾ ಪಾಜರಾಲಿಂ ತೆಂ ಪಳೆಲೆಂ ವಿದ್ವಿಚ್. “ವಿದ್ವಿ...” ಮುಕಾರ್ ಉಲೊಂವ್ಕ್ ಜಾಯ್ನಾಸ್ತಾನಾ ತೆಂ ಗಳ್ಳ್ಯಾಂ ರಡ್ಲೆಂ.

ಎಕಾ ಹಫ್ತ್ಯಾ ಉಪ್ರಾಂತ್ ವಿದ್ವಿಚ್ ಆಸ್ತೆ ಥಾವ್ನ್ ಡಿಸ್ಪರ್ಜ್ ಕೆಲೆಂ. ಹ್ಯಾ ದಿಸಾಂನಿ ವಿಲ್ಯಾನ್

ರಾತ್-ದೀಸ್ ಮ್ಹಣ್ ಲೆಕಿನಾಸ್ತಾನಾ ತಾಚಿ ಜತನ್ ಘೆತ್ಲಿ. ಪುರಾಸಣ್ ಆನಿ ಖಿಂತಿನ್ ತೆಂ ಖರೆಂಚ್ ಥಕ್ಲೆಂ. ವಿದ್ವಿಚ್ಯಾ ಪಾಂಯಾಂಕ್ ವಿಶೇಸ್ ಮಾರ್ ಬಸ್ಲೊ ದೆಕುನ್ ಚಾರ್ ಮ್ಹಯ್ ಸಂಪೂರ್ಣ್ ವಿಶವ್ ಘೆಂವ್ಕ್ ದಾಕ್ತರಾನ್ ಸಾಂಗ್ಲೆಂ. ಖಿಯ್ನಾಂಯ್

ಉಟುನ್ ವೆಗಿಂಚ್ ರಾಂದಪ್ ಕರ್ತಾಲೆಂ. ಉಪ್ರಾಂತ್ ವಿದ್ವಿಚಿ ಕುಡಿಚಿ ನಿತಳಾಯ್ ಕರ್ನ್, ನಾಸ್ಲೊ ಆನಿ ವಕ್ರಾಂ ದಿವ್ನ್ ತಾಚೆಂ ಕಾಮ್ ಮುಂದರಿತಾಲೆಂ. ಹೆಂ ಸರ್ವ್ ಪಳಯಿಲ್ಲೊ ವಿದ್ವಿ ಆಪ್ಣಾ ಭಿತರ್ಚ್ ಕರ್ಗತಾಲೊ. “ಪಾಪ್, ವಿಲ್ಯಾ ಪಯ್ಲೆಂಚ್ ಕಾಮ್ ಕರ್ನ್ ಥಕ್ಲಲ್ಯಾ ತಾಕಾ ಆತಾಂ ಮ್ಹಜಿ ಚಾಕ್ರಿಯ್ ಕರ್ಚೆಂ ಭೂರ್ಯಾ ವಯ್ ಭೂರ್ಕುಟಿ ಮ್ಹಳ್ಳೆ ಭಾಶೆನ್ ಜಾಲಾಂ. ಹಾಂವೆಂ ತಾಕಾ ಕಿತ್ಲೆಂ ದುಕಯ್ಲೆಂ. ಹರಕ್ ಕಾಮ್ ತಾಣೆಂಚ್ ಕರ್ತಾನಾ, ತಾಕಾ ಕುಮಕ್ ಕರ್ಚೆ ಬದ್ಲಾಕ್ ತಾಕಾಚ್ ಪುರ್ಪುರ್ಯಾಂ” ಅಸಹಾಯಕ್ಪಣಿಂ ಖಿಣ್ಯಾರ್ ನಿದುನ್ ಆಸ್ತಾನಾ ಆಪ್ಣಾಚಿ ಚೂಕ್ ಸಮ್ಜತಾಲಿ.

“ಕಾಜಾರಾಚೆ ಸುರ್ವಾತೆರ್ ಸರ್ವ್ ಸಾರ್ಕೆಂ ಆಸ್ಲೆಂ. ದೀಸ್ ವೆತಾಂ ವೆತಾಂ ಖರ್ಚ್ ಚಡ್ಲೊ. ಹೆರಾಂ ಪರಿಂ ವ್ಹಡೆಂ ಘರ್, ಕಾರ್.. ಹೆಂ ಸರ್ವ್ ಆಪ್ಣಾಂವ್ಚೆ ಖಾತಿರ್ ಚಡಿತ್ ಕಾಮ್ ಕರ್ನ್ ಚಡಿತ್ ಜೊಡ್ಡಿ ಆಶಾ ಕಿತ್ಯಾಕ್ ಮ್ಹಜೆ ಥಂಯ್ ಉಬ್ಲಿ? ಸಾಂಜೆಚ್ಯಾ ವೆಳಾರ್ ವಿಲ್ಯಾ ಆನಿ ವಿಯೊಲಾ ಸಂಗಿಂ ಥೊಡೊ ವೇಳ್ ಖರ್ಚುಂಕ್ ಸಯ್ ಮ್ಹಾಕಾ ಪುರ್ಸತ್ ನಾ ಜಾಲಿಮೂ? ಪಯ್ಲೆ ಜೊಡ್ಡೆ ಹ್ಯೆ ಥಾಂವ್ಚೆಂ ಹಾಂವೆಂ ಜೊಡ್ಡೆಲ್ಲೆ ಪ್ರಾಸ್ ಹೊಗ್ಡಾಯಿಲ್ಲೆಂಚ್ ಚಡ್. ವ್ಹಯ್... ಘರಾಂತ್ ಸಮಾಧಾನ್, ಎಕಾಮೆಕಾಚೆಂ ಸಾಂಗಾತ್ಪಣ್, ಸಹಕಾರ್... ಹೆಂ ಸರ್ವ್ ಹಾಂವೆಂ ಹೊಗ್ಡಾಯ್ಲೆಂ”

ಮಾನ್ಪಣಿಂ ತೊ ರಡ್ಲೊ. ಹ್ಯಾಚ್ ಚಿಂತ್ನಾಂನಿ ಥಂಯ್ ನೀದ್ ಪಡ್ಲಲ್ಯಾ ತಾಕಾ ವಿಲ್ಯಾನ್ ದೊನ್ಪಾರಾಂ ಜೆವ್ಣಾ ವಿರಾಮಾ ವೆಳಾರ್ ಯೆವ್ನ್ ಜೆವಣ್ ದಿತಾಸ್ತಾನಾಚ್ ಜಾಗ್ ಜಾಲಿ.

ಮ್ಹಯ್ ಪಾಶಾರ್ ಜಾಲೆ. ಆತಾಂ ವಿದ್ವಿ ವೋಕರಾಚ್ಯಾ ಆಧಾರಾನ್ ಚಲುಂಕ್ ಸಕ್ತಾಲೊ.

ತಾಚೆ ಭಲಾಯ್ಕೆಂತ್ ಜಾಲ್ಲೆಂ ಬರೆಪಣ್ ಪಳೆವ್ನ್ ದಾಕ್ತರಾನ್ಯಾ ಆನಿ ದೋನ್ ಮ್ಹಯ್ಚ್ಯಾಂ ಭಿತರ್ ವೋಕರ್ ನಾಸ್ತಾನಾಚ್ ಚೆಲ್ಯೆತ್ ಮ್ಹಣ್ ಸಾಂಗ್ಲೆಂ. ಆತಾಂ ವಿದ್ವಿ ಥಂಯ್ ಜಾಲ್ಲಿ ತಿ ಬದ್ಲಾವಣ್ ವಿಲ್ಯಾ ಆನಿ ವಿಯೊಲಾಕ್ ಕಳೆತ್ ಜಾತಾಲಿ. ಸಕಾಳಿಂ ತೊ ವೆಗಿಂಚ್ ಉಟುನ್ ವಿಲ್ಯಾಕ್ ಕುಮಕ್ ಕರ್ತಾಲೊ. ವಿಯೊಲಾಚೆಂ ಹೋಮ್ ವರ್ಕ್ ಪಳೆಂವ್ಚೆಂ, ತಾಕಾ ಇಸ್ಕೊಲಾಕ್ ವಚುಂಕ್ ತಯಾರ್ ಕರ್ಚೆಂ... ಹಿ ಸರ್ವ್ ಜವಾಬ್ದಾರಿ ಆತಾಂ ವಿದ್ವಿಚೆಚ್. ಸಾಂಜೆರ್ ವಿಲ್ಯಾ ಆನಿ ವಿಯೊಲಾ ಘರಾ ಪಾಟಿಂ ಆಯ್ಲಾ ಉಪ್ರಾಂತ್ ತೊ ತಾಂಚೆ ಸಂಗಿಂ ಘರಾ ಮುಕ್ಲ್ಯಾ ಫುಲಾ ತೊಟಾಂತ್ ಬಸುನ್ ಥೊಡೊ ವೇಳ್ ಖರ್ಚುಂಕ್ ಲಾಗ್ಲೊ. ಹರ್ಶೆಂ ರಾತಿಂ ಡ್ಯಾಡಿ ಖಾತಿರ್ ರಾಕುನ್ ನಿದುಂಕ್ ವೆಚ್ಯಾ ವಿಯೊಲಾಕ್ ಆತಾಂ ಆಪ್ಣಾಚೊ ಡ್ಯಾಡಿ ಸರ್ವ್ ಚಟುವಟಿಕೆಂನಿ ಸಾಂಗಾತ್ ದಿತಾ ಮ್ಹಣ್ ವರ್ತಿ ಧಾದೊಸ್ತಾಯ್ ಭೂಗ್ಡಾಲಿ. ಎಕಾಚ್ ಉತ್ತಾನ್ ಸಾಂಗ್ಲೆಂ ತರ್ ತಾಂಚ್ಯಾ ಕುಟ್ಮಾಂತ್ ಆತಾಂ ಸಂತೋಸ್ ರಾಜ್ ಕರ್ತಾಲೊ.

ಸಬಾರ್ ತೆಂಪಾ ಥಾವ್ನ್ ಆಶೆವ್ನ್ ಆಸ್ಲೊ ದೀಸ್ ವಿದ್ವಿಚೆ ಜಿಣ್ಯೆಂತ್ ಉದಲೊ. ಸಂಪೂರ್ಣ್ ರಿತಿನ್ ಬರೊ ಜಾವ್ನ್ ತೊ ಆಜ್ ಪರ್ತ್ಯಾನ್ ಕಾಮಾಕ್ ವಚುಂಕ್ ತಯಾರಾಯ್ ಕರ್ನ್ ಆಸಾ. ಸಗ್ಳೆಂ ಕಾಮ್ ತಿಂ ದೊಗಾಂಯ್ ವಾಂಟುನ್ ಕರ್ತಾತ್ ದೆಕುನ್ ಆತಾಂ ಪಯ್ಲೆಂಚೆ ಪರಿಂ ಗಡ್ಡಡ್, ಪುರ್ಪುರ್ಯಾ ನಾಂತ್. ಎಕಾ ಅವ್ಣಡಾನ್ ವಿದ್ವಿಕ್ ವರ್ಶೆಂ ಲಿಸಾಂವ್ ಶಿಕಯ್ಲೆಂ. ತಾಚೆ ಥಂಯ್ ಜಾಲ್ಲೆಂ ಪರಿವರ್ತನ್ ಆನಿ ಕುಟ್ಮಾಂತ್ ಜಾಲ್ಲೆಂ ಬರೆಪಣ್ ನಿಯಾಳ್ತಾನಾ ವಿಲ್ಯಾಚೆ ದೊಳೆ ಸಂತೋಸಾನ್ ಭರುನ್ ಆಯ್ಲೆ.

→6 ಕೊರೊನಾಚ್ಯಾ ತಿಸ್ರ್ಯಾ ಲ್ಹಾರಾಕ್ ತಯಾರಾಯ್!

- ಘರಾ ಭಾಯ್ರ್ ಹೆರಾಂ ಆಸ್ಲಲ್ಯಾ ಸುವಾತ್ಯಾಂಕ್ (ಆಂಗ್ಲಿಂಕ್, ಮಾರ್ಕೆಟಿಕ್) ವೆತಾನಾ ಸರ್ಜಿಕಲ್ ಮಾಸ್ಕ್ ವಾಪ್ತಿಯಾರ್ ಬರೆಂ. ಏಕ್ ಸರ್ಜಿಕಲ್ ಮಾಸ್ಕ್ ಸ ವರಾಂ ಪ್ರಾಸ್ ಚಡ್ ವಾಪುಂಕ್ ನಜೊ. ಸರ್ಜಿಕಲ್ ಮಾಸ್ಕ್ ಸಾಧ್ಯ್ ನಾತ್ಲಾರ್ ತೀನ್ ದೊಡಿಚೆಂ ವಸ್ತುರಾಚೆಂ ಮಾಸ್ಕ್ ವಾಪ್ತಿಯೆತಾ. ವಸ್ತುರಾಚೆಂ ಮಾಸ್ಕ್ ಹರ್ ದೀಸ್ ಧುವ್ನ್, ಬರೆಂ ಸುಕೊವ್ನ್ ಪರತ್ ವಾಪ್ತಿಯೆತಾ.
- ಚಡ್ ಜಣ್ ಆಸ್ಚೆ ಸುವಾತೆಕ್ ವೆಚೆಂ ಆಡಾಯಿಲ್ಲೆ ತಿತ್ಲೆಂ ಸುರಕ್ಷಿತ್. ತಸಲ್ಯಾ ಸುವಾತ್ಯಾಂಕ್ ವೆಚೆಂಚ್ ಪಡ್ಲ್ಯಾರ್ ಜಾತಾ ತಿತ್ಲೊ ಉಣೊ ವೇಳ್ ಥಂಯ್ ಖರ್ಚುಂಚೊ. ಪ್ರತ್ಯೇಕ್ ಜಾವ್ನ್ ಬಂದ್ ಕುಡಾಂನಿ, ಹೊಲಾಂನಿ ಚಡ್ ಜಣ್ ಆಸ್ಲಲ್ಯಾರ್ ಕೊವಿಡ್-19 ವೈರಸ್ ಲಾಗಿ ಸಾಧ್ಯತಾಯ್ ಚಡ್. ತಸಲೆ ಅವ್ಕಾಸ್ ಆಡಾಂವ್ಕ್ ಜಾಯ್.
- ಹಾಂವೆಂ ವ್ಯಾಕ್ಸಿನ್ ಘೆತ್ಲಾಂ, ಮ್ಹಾಕಾ ಕಿತೆಂಯ್ ಜಾಂವ್ಚೆ ನಾ ಮ್ಹಣ್ ಚತ್ರಾಯೆಚಿ ಬೆಪರ್ವಾ ಕರಿನಾಯೆ. ವ್ಯಾಕ್ಸಿನ್ ಘೆತ್ಲಲ್ಯಾಂಕ್ಯಾ ವೈರಸ್ ಲಾಗುನ್, ತಾಂಚೆ ಥಾವ್ನ್ ಹೆರಾಂಕ್ ವಚುನ್ ಅನಾಹುತಾಂ ಜಾಲ್ಲಿಂ ಆಸಾತ್. ವ್ಯಾಕ್ಸಿನ್ ಸರ್ವಾಂಕ್ ಅನಾಹುತಾಂ ಥಾವ್ನ್ ರಾಕನಾ. ಚತ್ರಾಯ್ ಕಿತ್ಲಿ ಘೆತ್ಲಲ್ಯಾರ್ಯಾ ತಿ ಉಣಿಚ್.

RAKNNO *ಶಾವ್ಣೆ*
 Postal Regd No. MNG/122/2021-23
 RNI3660/1957
 Licenced to Post without prepayment
 Licence No. SK/WPP/MNG/94/2021-23

 MANGALORE RMS
 POSTED ON : 13-07-2021

If not delivered Please return to:
THE MANAGER, Raknno Weekly
 Mangaluru - 575 003
 Phone: 0824-2422426
 Email: raknno@gmail.com
 Website: www.raknno.com